



ಡೊನ್ ಬೊಸ್ಕೊ ಕ್ಲಬ್ ಪುತ್ತೂರ್ (ರಿ.) ಮಯ್ಯಾಳೆಂ ಪತ್ರ್

ಪುತ್ತೂರಂ ನೆಕೆತ್ರ್

PUTTURCHEM NEKETR

email: donboscoputtur@gmail.com

ಪುಸ್ತಕ್ 27

ಅಗೊಸ್ಟ್ 2021

ಅಂಕೊ 11

ದೇವಾನ್ ತಾಕಾ ಸುಟ್ಕಾ ದಿಲಿ

ವಳಕ್ ತಾಚಿ ನಾತ್ಲಿ, ಭೆಟ್ ಏಕ್ಯೇ ಜಾವ್ನಾತ್ಲಿ . . .
ಖಬಾರ್ ತಾಚಿ ವಿಸ್ತಾರ್ತಾ ಪರ್ಯಾಂತ್

ಅಯ್ಯಾಂ ವಯ್ರ್ ಪ್ರಾಯೆಚೊ ಪುರ್ವಿತ್ ತೊ ಜೆಜ್ವಿತ್
ಜೀಣ್ ತಾಚಿ ದುಬ್ಳ್ಯಾ ಆದಿವಾಸಿಂ ಸವೆಂ, ತಾಂಚೆ ಖಾತಿರ್ ಸಮರ್ಪಿತ್
ವೀರ್ ಸೊಜೆರ್ ತೊ ಸತಾ-ನಿತಿಚೊ

ಕಿತ್ಲೆಂ ಝುಜೊಂಕಿ ತಯಾರ್ ಆಪ್ಲ್ಯಾ ಲೊಕಾ ಖಾತಿರ್

ಕಿತೆಂ ವ್ಹಡ್ ಅಪ್ರಾದ್ ತಾಣೆ ಕೆಲ್ಲೊ . . .

ವೆಳಾಚಿ ಮೀತ್ ನಾಸ್ತಾಂ ಬಂಧಿಂತ್ ಘಾಲ್ಚೆ ತಸಲೊ?

ಸಾಂ ಇನಾಸಾಚ್ಯಾ ಜೆಜ್ವಿತ್ ತತ್ವಾಂಕ್ ವೆಂಗುನ್
ದಣ್ಣೆತೆಲ್ಯಾಂಕ್ ಆಧಾರ್ ದಿಲ್ಲೊಚ್ ತಾಚೊ 'ವ್ಹಡ್ ಅಪ್ರಾದ್' ಜಾಲೊ!

ಕಾಂಪ್ಚ್ಯಾ ಆಪ್ಲ್ಯಾ ಕುಡಿಕ್ 'ಸ್ಟೋ-ಸಿಪ್ಪರ್' ಜಾಯ್ ಮ್ಹಣ್
ಕೊಡ್ತೆಲಾಗಿಂ ಆಡ್ಲೊಸ್ ತಾಕಾ ಮಾಗಾಚೆ ಪಡ್ಲೊ

ಜಾಮಿನೆರ್ ಸುಟ್ಕಾ ಮೆಳೊಂಕ್ ತೊ ಪೆಚಾಡ್ಲೊ
ತರೀ, ಬಾವ್ಡ್ಯಾಚಿ ವಸ್ತಿ ಲಾಂಬಾಯ್ಲಿ ಜಯ್ಲಾಂತ್

ದೀಸ್ ಲಾಂಭೆ ಜಯ್ಲಾಂತ್, ಭಲಾಯ್ಕಿ ಭಿಗಡ್ಲಿ ಪಿಂಜ್ರ್ಯಾಂತ್
ನಿಮಾಣ್ಯಾ ಘಡ್ಯೆ ತಾಕಾ ದಾಕಲ್ ಕೆಲೊ ಆಸ್ಪತ್ತೆಂತ್

ಪೂಣ್, ವೇಳ್ ಉತರ್ಲೊ, ಜಿಣಿ ತಾಚಿ ಆಕೆರ್ ಜಾಲಿ

ಫಾ! ಸ್ಟೆನ್ ಸ್ವಾಮಿನ್ ಪಯ್ಲೆ ಆಪ್ಲೆಂ ಸಂಪಯ್ಲೆಂ

ತಾಕಾ ಜಾಮಿನ್ ದೀಂವ್ಕ್ ಕೊಡ್ತ್ ಭಿಯೆಲಿ!

ಪುಣ್ ದೇವ್ ಮದೆಂ ಪಡ್ಲೊ ಆನಿ ಸುಟ್ಕಾ ತಾಕಾ ಲಾಬ್ಲಿ!!

ಮೂಳ್ (ಇಂ): ಶಬ್ದರ್ ತಾಹಿರ್ ಬೆಗುವಾಲ



26.04.1936 - 05.07.2021

ಮೊದಾಚೊ ಉಡಾಸ



ಲೆನ್ಸಿ ಪ್ರಕಾಶ್ ಪಿಂಟೊ

ಮರಣ್: 07.05.2021

ಸಾಸ್ಣಾಚೊ ವಿಶೆವ್ ದಿ ತಾಕಾ ಏ ಸೊಮ್ಯಾ
ಆನಿ ನಿರಂತರ್ ಪ್ರಕಾಶ್ ತಾಚೆರ್ ಘಾಂಕೊಂದಿ
ಸಮಾಧಾನಾಂತ್ ತೊ ವಿಶೆವ್ ಘೆಂವ್ಡಿ.

ಮೊಗಾಚಿ ಶ್ರದ್ಧಾಂಜಲಿ ಭೆಟಯ್ತಾತ್:

**ಜೀವನ್ ಕುಟಿನ್ಲಾ, ಶಲ್ಕಿಲಾ ಕುಟಿನ್ಲಾ,
ಜೆನಿಶಾ ಆನಿ ಜೆನಿಟಾ,
ಪಾಂಗ್ಡಾಯಿ.**

ವರ್ಷಾಚಾರ್ಯ ಉಡಾಸ



ಹೆಸರಿತಾ ಕುಟುಂಬ

ನಿವೃತ್ತ ಶಿಕ್ಷಕಿ, ಲಿಟ್ಲೆ ಫ್ಲವರ್ ಇಸ್ಕೂಲ್, ದರ್ಮಿ.

ಜನನ: 01.06.1950 ಲಗ್ನ: 16.05.1974 ಮರಣ: 08.08.2020

ಆದೇವ್ ತುವೆ ಮಾಗುನ್ ವರಸ್ ಸಂಘೆ ತರೀ
ಆಜೂನ್ ತುಕಾ ನಿಯಾಳ್ನ್ ದೆವಯ್ತಾವ್ ದುಖಾಂ ರ್ಪುರಿ
ಘರಾಂತ್ ತುಜೊ ಆವಾಜ್, ತಾಳೊ ನಾ ತರೀ
ವಿಸ್ತುಂಕ್ ಸಕ್ಚೆನಾಂವ್ ಆಮಿ ತುವೆ ಕೆಲ್ಲೊ ತ್ಯಾಗ್ ಕೆದಾಳಾರಿ
ಮಾಗುನ್ ಧಾಡ್ ಬೆಸಾಂವಾಂ ಪರತ್ ಸರಿಂ ಮೆಳಾಸರಿ.

ಜೊನ್ ಕುಟುಂಬ (ಪತಿ), ಬೊಟ್ಟಾರ್,
ಜೊಯೆಲ್ ಕುಟುಂಬ ಆನಿ ಕುಟುಂಬ, ಬೊಟ್ಟಾರ್,
ಜೀವನ್ ಕುಟುಂಬ ಆನಿ ಕುಟುಂಬ, ಪಾಂಗ್ಡಾಯಿ,
ಜೊಳ್ಳಿ ಕುಟುಂಬ ಆನಿ ಕುಟುಂಬ, ಬೊಟ್ಟಾರ್.

ಹಿಚ್ಯಾ ಅತ್ಯಾಕ್ ಶಾಂತಿ ಮಾಗೊನ್ ಅಗೊಸ್ತಾಚ್ಯಾ 7 ತಾರ್ಕೆರ್ ಸನ್ವಾರಾ
ಸಕಾಳಿಂ 11.30 ವರಾರ್ ಮಾಯ್ ದೆ ದೇವುಸ್ ಇಗರ್ಜೆಂತ್ ವರ್ಷಾಚೆಂ ಮೀಸ್ ದವರ್ಲಾಂ.
ಸರ್ವ್ ಮೊಗಾಚ್ಯಾಂಕ್ ಆನಿ ಕುಟುಂಬಾಂಕ್ ಆಪವ್ಣೆಂ ದಿತಾಂವ್.

ಮೋಗಾಚೆ ಉಡಾಸ್



ಆಲ್ಬರ್ಟ್ ಮಿನೆಜಿಸ್

ಜನನ್: 11.03.1962 ಲಗ್ನ್: 09.06.1991 ಮರಣ್: 12.06.2021

ನಾನ್ಗಾಚೆ ವಿಶೆವ್ ದಿ ತಾಕಾ ಏ ನೊಮ್ಯಾ ಆನಿ
ನಿರಂತರ್ ಪ್ರಕಾನ್ ತಾಚೆರ್ ಫಾಂಕೊಂದಿ
ಸಮಾಧಾನಾಂತ ತೊ ವಿಶೆವ್ ಘೆಂವ್ಚಿ.

ಮೋಗಾಚಿ ಶ್ರದ್ಧಾಂಜಲಿ ಭೆಟಯ್ತಾತ್:

ಮೇಬಲ್ ಮಿನೆಜಿಸ್ (ಪತಿಣ್),

ಆ್ಯಲನ್ ಮಲ್ಟಿನ್ ಆನಿ ಆ್ಯನೆಟ್ ಮಿಶೆಲ್ (ಋಣಿಂ),
ತೆಂಕಿಲ, ಪುತ್ಕಾರ್.



ಮೊಗಾಚೊ ಉಡಾನ್



ಪೀಟರ್ ಮಸ್ಕರೇನ್ಡನ್

ಬನ್ನೂರ್, ಪುತ್ತೂರ್

ಜನನ್: 17.06.1943 ಲಗ್ನ್: 28.04.1969 ಮರಣ್: 18.05.2021

ಸಾಸ್ಣಾಚೊ ವಿಶೆವ್ ದಿ ತಾಕಾ ಏ ಸೊಮ್ಯಾ
ಆನಿ ತುಜೊ ನಿರಂತರ್ ಪ್ರಕಾಸ್ ತಾಚೆರ್ ಫಾಂಕೊಂದಿ
ಸಮಾಧಾನಾಂತ್ ತೊ ವಿಶೆವ್ ಘೆಂವ್ಚಿ.

ಮೊಗಾಚಿ ಶ್ರದ್ಧಾಂಜಲಿ ಭೆಟಯ್ತಾತ್:

ಬೆನ್ನಿ ವೇಗನ್ (ಪತ್ನಿ),

ಡೆನ್ನಿನ್ ಆನಿ ತೆಲ್ಮಾ ಮಸ್ಕರೇನ್ಡನ್, ಸೇಡಿಯಾಪು, ಪುತ್ತೂರ್,

ಮಾ| ಗಿಲ್ಬರ್ಟ್ ಮಸ್ಕರೇನ್ಡನ್ SAC,

ದಿರೆಕ್ಟೂರ್, ಸಾಂ. ವಿಶಂತ್ ಪಟ್ಲೊಟ್ಟಿ ಕಾಲೆಜಿ, ಬೆಂಗಳೂರ್,

ಭಿ| ಮೋನಿಕಾ ಮಸ್ಕರೇನ್ಡನ್ S.C.B, ಮುಂಬಯಿ,

ವೀರಾ ಆನಿ ಮೆಕ್ಲಿಮ್ ಮೊಂತೇರೊ, ದುಬಾಯಿ,

ಫಿಲೋಮೆನಾ ಮಸ್ಕರೇನ್ಡನ್, ದುಬಾಯಿ,

ನಾತ್ರಾಂ:

ಡೀಲೊನ್, ಡೀನೊಲ್, ಡಿಯೊನ್ಯಾ,

ವೆರೋನ್ ಆನಿ ಮೆಲೊರಾ.



ಮೊದಲಚ್ಚೊ ಉಡಾಸ್



ವಿಡ್ವರ್ಡ್ ಫೆರ್ನಾಂಡಿಸ್

ನಿವೃತ್ತ ಸೈನಿಕ್ (E. M. E.)

ಜನನ: 13.08.1946 ಲಗ್ನ: 04.05.1978 ಮರಣ: 25.06.2020

ಕಾಕ್ಲಾಂ ಮನಾಂತ್ ರಡ್ತಾಂವ್ ಆತಾಂ, ಉಡಾಸ್ ತುಜೊ ಕಾಡುನ್ ನದಾಂ
ಉರ್ದೆಲ್ಯಾಂವ್ ಋಣಿ ನದಾಂಕಾಳ್, ಮಾಗ್ತಾಂವ್ ಸಾಸ್ಣಿಕ್ ವಿಶೆವ್ ತುಕಾ.



ಮೊಗಾಚಿ ಶ್ರದ್ಧಾಂಜಲಿ ಭೆಟಯ್ತಾತ್:

ಐಲಿನ್ ವೇಗಸ್ (ಹರ್ತಿಣ್),

ನಿವೃತ್ ಶಿಕ್ಷಕಿ, ಅಟ್ಲೆ ಫಲವರ್ ಇಸ್ಕೂಲ್, ದರ್ದೆ.

ಲೆನ್ಸಿ ವೇಗಸ್ ಆನಿ ಕುಟಮ್, ದರ್ದೆ.

ಜೊಸ್ಲಿ ವೇಗಸ್ ಆನಿ ಕುಟಮ್, ಮಂಗ್ಳೂರ್,

ಜಸಿಂತಾ ಪಿಂಟೊ ಆನಿ ಕುಟಮ್, ಮಂಗ್ಳೂರ್,

ಪ್ರೆಸಿಲ್ಲಾ ವಾಜ್ ಆನಿ ಕುಟಮ್, ಮುಂಬೈ.

ಗ್ರೇಸಿ ಡಿ'ಸೊಜಾ ಆನಿ ಕುಟಮ್, ಮಂಗ್ಳೂರ್,

ಪ್ಲೊಸಿ ನೊರೋನ್ಡಾ ಆನಿ ಕುಟಮ್, ಮಂಗ್ಳೂರ್,

ಟ್ರೆವರ್ ಮಾರ್ಲಿಸ್, ಮುಂಬೈ.

ಸಂಪಾದಕ

ಜಿ. ಬಿ. ಸಿಕರ್ (9591888175)

ಸಾಂದೆ

ಚಾರ್ಲ್ಸ್ ಫುಡ್ಡಾದೊ (9449030091)
 ಅರುಣ್ ರೆಬೆಲ್ಲೊ (9902205167)
 ರೋಯ್ಸ್ ಪಿಂಟೊ (9743081381)
 ಜೊನ್ ಮಸ್ಕರೇನ್ಡ್ರಸ್ (9964477656)
 ರೋಶನ್ ಡಾಯಸ್ (9731465150)
 ಫೆಬಿಯನ್ ಗೋವಿಯಸ್ (9741639883)
 ಕ್ಲೆಮೆಂಟ್ ಪಿಂಟೊ (9900474844)

ಪ್ರತಿನಿಧಿ

ಫೆಲಿಕ್ಸ್ ಡೆ'ಕುನ್ಸ್ಟಾ, ಮರೀಲ್
 (9481143327)

ಇನಾಸ್ ಗೊನಾಲ್ವಿಸ್, ಬನ್ನೂರ್
 (9449389749)

ಜಾಯ್ತಾಂಚಿ ದರ್

ರಂಗಾಳ ಪಾನಾಂ

ಪಾಟೊ ಫೊರ್ : ರು. 4000/-
 ಫೊರಾಚಿಂ ಭಿತರ್ಲಿಂ ಪಾನ್: ರು. 3000/-
 ಸಗ್ಳೆಂ ಪಾನ್ (ಭಿತರ್) : ರು. 2000/-

ಭಿತರ್ಲಿಂ ಸಾದಿಂ ಪಾನಾಂ

ಸಗ್ಳೆಂ ಪಾನ್ : ರು. 1000/-
 ಅರ್ದೆಂ ಪಾನ್ : ರು. 600/-
 ಕಾಲ್ತೆಂ ಪಾನ್ : ರು. 300/-

ಅರಾಂ

ಬ್ಲೊಕಾವಿಣೆ : ರು. 100/-
 ಏಕ್ ಬ್ಲೊಕಾಕ್ : ರು. 50/-

ವರಗೀಕೃತ್ ಜಾಯ್ತಾಂ

25 ಸಬ್ದಾಂಕ್ : ರು. 100/-
 ಚಡಿತ್ ಹರೈಕಾ ಸಬ್ದಾಕ್ : ರು. 3/-

ವಿಳಾಸ್:

The Editor

'Putturchem Neketr'

Don Bosco Club Puttur (R)

II Floor, Church Building,

Puttur - 574 201

Ph: 08251-230076

email: donboscoputtur@gmail.com

ಸಂಪಾದಕೀಯ



ಪ್ರಜಾ-ರಾಜ್ಯಾಂತ್ ಕಂಪೆನಿ ಸರ್ಕಾರ್!

**'ಅನ್ಯಾಯವೇ ಕಾನೂನು ಆಗಿ ಬಿಟ್ಟರೆ
 ವಿರೋಧವು ನಮ್ಮ ಕರ್ತವ್ಯವಾಗುತ್ತದೆ'**

- ಸುವಿಚಾರ

ಭಾರತಚ್ಯಾ ರಾಜಕೀಯ ಸುಟ್ಕೆ ಆದಿಂ ಜಲ್ಮನ್, ದೆಶಾಚ್ಯಾ ಪಯ್ಲ್ಯಾ ಸುಟ್ಕೆ-ಫೆಸ್ತಾಚೊ (15.08.1947) ಸಂಬ್ರಮ್ ದೆಕ್ಲಿಂ ಮಾಲ್ಗಡಿಂ ಅಂತರುನ್ ಆಸ್ಚ್ಯಾ ಹ್ಯಾ ದಿಸಾಂನಿ ಎಕಾ ಮೊವಾಳ್ ಪುಣ್ ಧಯ್ರಾಧಿಕ್ ಜೆಜ್ಜಿತ್ ಯಾಜಕಾಚಿಂ ಅಂತ್ಯ್ ದೆಶಾಚ್ಯಾ ಸರ್ಕಾರಾಚಿಂ, ಕೊಡ್ತಿಚಿಂ, ಸರ್ಕಾರಿ ಸಂಸ್ಥಾಂಚಿಂ, ಕಾನೂನ್ ವೆವಸ್ತೆಚಿಂ, ಮಾಧ್ಯಮಾಂಚಿಂ ಆನಿ ಹರೈಕ್ ನಾಗರಿಕಾಚಿಂ ಕೊಶೆಡ್ಡ್ ಕಾಂತಯೆಂ ಕರ್ತಾ!

1937 ಇಸ್ವೆಚ್ಯಾ ಎಪ್ರಿಲ್ 26 ತಾರ್ಕೆರ್, ತಮಿಳ್ನಾಡುಚ್ಯಾ ತಿರುಚಿರಾಪಳ್ಳಿಂತ್ ಜಲ್ಮಲ್ಲ್ಯಾ ಸ್ಟೆನಿಸ್ಲಾಸ್ ಲೂರ್ಡ್ ಸ್ವಾಮಿ ನಾಂವಾಚ್ಯಾ ಜೆಜ್ಜಿತ್ ಯಾಜಕಾನ್, ಆಪ್ಲೆಂ ಜೊಡ್ಯೆತ್ ಜಾಲ್ಲೆ ವ್ಹಡ್ ಹುದ್ದೆ ನಾಕಾರ್ನ್ ಪಯ್ಲಿಲ್ಯಾ ರಾಂಚಿ ದಿಯೆಸೆಜಿಚ್ಯಾ ದುಬ್ಳ್ಯಾ ದಲಿತ್ ಆನಿ ಆದಿವಾಸಿಂ ಮದೆಂ ವಾವ್ರುಂಕ್ ನಿರ್ದಾರ್ ಕೆಲ್ಲೊ. ಆತಾಂಚ್ಯಾ ಜಾರ್ಪಾಂಡ್, ಮಧ್ಯಪ್ರದೇಶ್ ಆನಿ ಒಡಿಶಾಚ್ಯಾ ಆದಿವಾಸಿ ಲೋಕ್-ಸಮುದಾಯಾಂ ಮದೆಂ ಫಾಿ ಸ್ಟೆನ್ ಸ್ವಾಮಿ ನಾಂವಾನ್ ತಾಂಚೊ 'ಸೊಡ್ಲೊಣ್ ದಾರ್' ತಶೆಂ ಲೋಕಾ-ಮೊಗಾಳ್ ಜಾಲೊ!

ಹ್ಯಾ ದೆಶಾಚ್ಯಾ ಸಂವಿದಾನಾಚ್ಯಾ ಆನಿ ಕಾನೂನಾಂಚ್ಯಾ ಸಬ್ದಾಂ ಆನಿ ಕರ್ನಾಂ ಮದೆಂ ಕಿತ್ಲೊ ವ್ಹಡ್ ಅಂತರ್ ಆಸಾ ತೆಂ ಸಮ್ಜಲ್ಲ್ಯಾ ಫಾಿ ಸ್ಟೆನ್ ಸ್ವಾಮಿನ್, ಆದಿವಾಸಿಂಕ್ ತಾಂಚ್ಯಾ ಸ್ವಂತ್ ಗಾಂವಾಂತ್ ಕಶೆಂ ಶೋಷಣ್ ಜಾತಾ ತೆಂ ಕಳಂವ್ಕ್ ಪೆಂಕಾಡ್ ಬಾಂದ್ಲೆಂ. ಪುರ್ವಜಾಂ ಥಾವ್ನ್ ತಾಣಿಂ ಬಾಂದುನ್ ಹಾಡ್ಲೆ ಸಂಸ್ಕೃತಿ, ತಾಂಚಿಂ ಸಾಮುದಾಯಿಕ್ ಮೊಲಾಂ ಕಶಿಂ ನಾಸ್ ಜಾತಾತ್, ತಾಂಚಿಂ ಸ್ವಂತ್ ದಾಯ್ಜ್- 'ಜಲ್' (ಉದಕ್), 'ಜಂಗಲ್' (ರಾನ್) ಆನಿ 'ಜಮೀನ್' (ಭುಂಯ್) ಕಶೆಂ ಗ್ರೇಸ್ತಾಂಚ್ಯಾ ಹಾತಾಂಕ್ ವೆತಾ ಆನಿ ತಾಣಿಂಚ್ ವಿಂಚ್ಲೆಲ್ಲೊ ಸರ್ಕಾರ್ ತಾಂಕಾಂ ಕಸೊ ಫಾಸಯ್ತಾ ತೆಂ ದಾಕವ್ನ್ ದಿಲೆಂ. ಆಪುಣ್ ಆದಿವಾಸಿಂಚೊ 'ಪುಡಾರಿ' ಮ್ಹಳ್ಳೊ ಬಿಲ್ಲೊ ಲಾಗಯ್ನಾಸ್ತಾಂ, ವನವಾಸೀ ಮಾಲ್ಗಡ್ಯಾಂಕ್ ಆನಿ ಯುವಕಾಂಕ್ ತಾಂಚ್ಯಾ

ಹಕ್ಕು ವಿಶಿಂ, ಸಾಂಸ್ಕೃತಿಕ ಗ್ರೇಸ್ತಕಾಯೇ ವಿಶಿಂ ಶಿಕಯಿತ್ತ ನವ್ಯಾ ತಾಂಕಿನ್ ಭರೈ! ದೀಸ್ ವೆತಾಂ ವೆತಾಂ, ಆದಿವಾಸಿ ಲೋಕಾನ್ ಸರ್ಕಾರಿ ಶೋಷಣಾ ವಿರೋದ್, ಸರ್ಕಾರೀ ಅನ್ಯಾಯಾ ವಿರೋದ್ ತಾಳೊ ಉಟಯ್ಯನಾ, ಫಾ| ಸ್ಟೆನ್ ಸರ್ಕಾರಾಚ್ಯಾ ದಿಶ್ಟಿನ್ 'ಆಕಾಂತ್‌ವಾದಿ' ಆನಿ 'ನಕ್ಸಲ್‌ವಾದಿ' ಜಾಲೊ! ಪುಣ್ ತಾಚೊ ವಾವ್ರ್ ದೆಶ್‌ಭರ್ ಫಾಮಾದ್ ಜಾಲೊನಾ ಕಿತ್ಯಾಕ್, ದೆಶಾಚಿಂ ಫಾಮಾದ್ ಮಾಧ್ಯಮ್-ಫಾರಾಂ, ಸರ್ಕಾರಾಚ್ಯಾ ಆನಿ ಗ್ರೇಸ್ತ ಕಂಪ್ಲೆಂಚ್ಯಾ ಮುಟಿ ಭಿತರ್ ಸಾಂಪಡ್ನ್, ತಾಂಚಿ 'ಮೊಚಿ ಲೆಂವ್ಚ್ಯಾ' ಕಾಮಾಂತ್ ವೆಸ್ತ್ ಜಾಲ್ಲಿಂ!

ದೆಶಾಚಿಂ ಪ್ರಾಕೃತಿಕ ಸಮತೋಲನ್ ಸಾಂಬಾಳ್ಚೊ, ನಾಗರಿಕಾಂಚಿಂ ಸಂವಿದಾನಿಕ ಹಕ್ಕುಂ ರಾಕೊನ್ ವ್ಹರುಂಕ್ ಕಾಯ್ದೊ ಆಸ್ಚೊ ಸರ್ಕಾರ್, ಆದಿವಾಸಿಂಚೊ ಆಸ್ಚೊ- ತಾಂಚಿ ಖನಿಜ್- ಸಂಪನ್ನ್ ಭುಂಯ್, ರಾನಾಂ ಆನಿ ಉದಕ್ ಗ್ರೇಸ್ತ ಕಂಪ್ಲಾಂಕ್ ಫುಂಕ್ಯಾ-ಸವಾಯ್ ವಿಕುಂಕ್ ಆನಿ ಆದಿವಾಸಿಂಕ್ ಬೆಫರ್ ಕರುಂಕ್ ಕಾನೂನಾಂ ವಯ್ತ್ ಕಾನೂನಾಂ ಹಾಡುಂಕ್ ಲಾಗ್ಲೊ.

ಹೆಣೆಂ ಆದಿವಾಸಿಂಚೊ ತಾಳೊ, ವ್ಹಡ್ ಅವಾಜ್ ಕರ್ತಾನಾ, ಸರ್ಕಾರಾಕ್ ಬಿಟಿಶಾಂನಿ, ಸ್ವಾತಂತ್ರ್ ಆಂದೋಳನಾಚ್ಯಾ ಮುಕೆಲ್ಯಾಂಕ್ ಕಯ್ಡ್ ಕರುಂಕ್ ವಾಪರಲೆಂ ಕಾನೂನ್: Unlawful Activities Prevention Act (UAPA) ಗಮನಾಕ್ ಆಯ್ಲೆಂ. ಗೈರ್ ಕಾನೂನೀ ಕಾಮಾಂಚಿಂ ಪ್ರತಿಬಂದಕ್ ನಿಯಮಾಕ್ ತಿದ್ದಣ್ ಹಾಡ್ನ್, ಸರ್ಕಾರೀ ಆಕಾಂತ್‌ವಾದ್, ಸರ್ಕಾರೀ ಅನ್ಯಾಯ್ ಆನಿ ಸರ್ಕಾರೀ ಶೋಷಣಾ ವಿರೋದ್ ತಾಳೊ ಉಟಯ್ತಲ್ಯಾಂಕ್, 'ದೇಶ್-ದೋಹಿ', 'ಆಕಾಂತ್‌ವಾದಿ', ಆನಿ 'ನಕ್ಸಲ್‌ವಾದಿ' ಮ್ಹಣ್ ಒಲಾವ್ನ್ ಕಯ್ಡ್ ಕರುಂಕ್ ನವೆಂ ಹಾತೆರ್ ಜಾಲೆಂ! 'ರಾಷ್ಟೀಯ ತನಿಖಾ ದಳ' (National Investigation Agency-NIA) ಹೆಂ ಹಾತೆರ್ ವಾಪರೊ ಕಾಮೆಲಿ ಜಾಲೊ.

ಫಾ| ಸ್ಟೆನ್ ಸ್ವಾಮಿಕ್ 'ಆಕಾಂತ್‌ವಾದಿ' ಆನಿ 'ನಕ್ಸಲ್‌ವಾದಿ' ಮ್ಹಣ್ ಸಂಸಾರಾಕ್ ದಾಕಂವ್ಚೆ ಖಾತಿರ್,

ವಿವಿಧ್ ಹಿಕ್ಕತ್ಯೊ ಆನಿ ಘುಟ್ಲಿಕ್ ಕರ್ನ್ 2020, ಅಕ್ಟೋಬರ್ 20 ತಾರ್ಕೆರ್ ಕಯ್ಡ್ ಕೆಲೊ. 84 ವರ್ಸಾಂ ಪ್ರಾಯೆಚ್ಯಾ, 'ಪಾರ್ಕಿನ್‌ಸನ್' ಪಿಡೆನ್ ಕಸ್ತೊಂಚ್ಯಾ, ಸಾತ್ವಿಕ್ ಯಾಜಕಾಕ್ ಸರ್ಕಾರಾನ್, ಪೊಲಿಸ್ ಆನಿ ಕೊಡ್ಡಿನ್ ದಾಕಯಿಲ್ಲೆಂ ಕ್ರೂರ್‌ಪಣ್ ಆಜ್ ಸಂಸಾರಾಂತ್ ಭಾರತಾಕ್ ಲಜೆಶೆಂ ಕರ್ತಾ. ಖಾಣ್ ಸೆಂವ್ಕ್ ತಾಕಾ ಗರ್ಟೆಚ್ಯೊ ವಸ್ತು ('ಸಿಪ್ಪರ್ ಆನಿ ಸ್ಪೋ') ಸಯ್ತ್ ದೀನಾಸ್ತಾಂ ಸತಯ್ಲೆಂ. ತಾಚಿ ಜಾಮೀನ್ ಅರ್ಲಿ-ವಿಚಾರಣ್ ಮುಕಾರ್ ಫಾಲೆಂ... ಆನಿ 2020 ಜುಲಾಯ್ 5 ತಾರ್ಕೆರ್, ತಾಚಿ ಜಾಮೀನ್-ಅರ್ಲಿ ವಿಚಾರಣಾಕ್ ಯೆಂವ್ಚ್ಯಾ ದಿಸಾ, "ತೊ ದೆವಾದಿನ್ ಜಾಲೊ" ಮ್ಹಣ್ ತಾಚ್ಯಾ ವಕಿಲಾನ್ ಕೊಡ್ಡಿಕ್ ಕಳಯ್ಲೆಂ. 'ಪಿಂಚ್ಚ್ಯಾಂತ್ಲ್ಯಾ ಸುಕ್ಲ್ಯಾನ್' ಆಪ್ಲೆಂ ಗಾಯನ್ ರಾವಯ್ಲೆಂ!

ಫಾ| ಸ್ಟೆನ್ ಸ್ವಾಮಿಚೆಂ ಮರಣ್ ಯಾ 'ಸಾಂಸ್ಥಿಕ್ ಮುನಿ' (Institutional Murder) ಆಮ್ಚ್ಯಾ ದೆಶಾಂತ್ ಚಲ್ಲ್ಯಾ 'ಖೋಟ್ಯಾ ಆಡಳ್ತ್ಯಾ'ಚಿಂ (Bad Governance) ಸಬಾರ್ ಮುಕಾಂ ಉಗ್ತಿಂ ಕರ್ತಾ:

* ಫಾ| ಸ್ಟೆನ್ ಸ್ವಾಮಿಚ್ಯಾ ಮರ್ಣಾಕ್ ಆನಿ ಪಾಟ್ಲಾಂ 8 ಮಯ್ಸ್ಯಾಂ ಥಾವ್ನ್ ಉತ್ತರ್-ಭಾರತಾಂತ್ ಚಲ್ಲ್ಯಾ ರಯ್ತಾಂಚ್ಯಾ ಆಂದೋಳನಾಕ್ ಲಾಗ್ತೊ ಆನಿ ಗುಂಡಾಯೆಚೊ ಸಂಬಂಧ್ ಆಸಾ. ದೆಶಾಚ್ಯಾ ರಯ್ತಾಂಕ್ ಆನಿ ಆದಿವಾಸಿಂಕ್ ಸಶಕ್ತ್ ಕರ್ಚ್ಯಾ ತಾಂಚ್ಯಾ ಭುಂಯ್‌ಚೆರ್ ಗ್ರೇಸ್ತ ಕಂಪ್ಲಾಂಚ್ಯಾ ಕುಳ್ಳಾರಾಂಚೊ ದೊಳೊ ಆಸಾ. ಹಿ ಭುಂಯ್ ರಯ್ತ್ ಆನಿ ಆದಿವಾಸಿಂ ಥಾವ್ನ್ ಅಪಹರಣ್ ಕರ್ನ್, ಗ್ರೇಸ್ತ ಕಂಪ್ಲಾಂಕ್ ಫುಂಕ್ಯಾ-ಸವಾಯ್ ವಿಕುನ್, ತಾಂಚಿ ಥಾವ್ನ್ ದಾರಾಳ್ ದೆಣಿ ಆಪ್ಣಾಂವ್ಕ್ ಹ್ಯಾ ದೆಶಾಚಿ ಹರೈಕ್ ರಾಜಕೀಯ್ ಪಾಡ್ ತೆಮೆಟ್ಯಾಂನಿ (ತುಡಿಗಾಲು) ರಾವ್ಲ್ಯಾ ಸರ್ಕಾರ್, ಕೋಡ್, ಕಾನೂನ್ ವೆವಸ್ತಾ, ಪೊಲಿಸ್ ವೆವಸ್ತಾ, ಆಡಳಿತ್ ವೆವಸ್ತಾ ಆನಿ ಮಾಧ್ಯಮಾಂಚ್ಯಾ ಭೃತ್ಯಾಚಾರಾ ಪಾಟ್ಲಾನ್ ಖಾಸ್ಕಿ ಕಂಪ್ಲೆಂಚೊ (Corporates) ವ್ಹಡ್ ಹಾತ್ ಆಸಾ!

'ಈಸ್ಟ್ ಇಂಡಿಯಾ ಕಂಪೆನಿ'ನ್/ಬ್ರಿಟಿಶಾನಿ, ಸುಟ್ಟೇ ಪುರ್ವಿಂ ದೆಶಾಕ್ ಲುಟ್ಟೆಂ... ಗ್ರೇಸ್ತಾನಿ ದುಬ್ಯಾಂಕ್ ಯಾ ಸಕ್ತಿವಂತಾನಿ ಬೆಸಕ್ತಿವಂತಾಂಕ್ ಲುಟ್ಟೆ ಪ್ರಕ್ರಿಯಾ ಆಜೂನೀ ಥಾಂಚೊಂಕ್ ನಾ! ದೆಕಿಕ್, ಪ್ರಜಾರಾಜ್... ಭಿತರ್ಲ್ಯಾನ್ ಖಾಸ್ಗಿ-ಕಂಪ್ಯಾಂಚೊ ರಾಜ್! ಜಯ್ Govt. of India (Private) Ltd.!!

- * 'ಪ್ರಜಾರಾಜ್', 'ಸಾಂವಿದಾನಿಕ್ ಹಕ್ಕಾಂ', 'ನಾಗರಿಕ್ ಹಕ್ಕಾಂ', 'ಮನ್ಯಾ-ಹಕ್ಕಾಂ', 'ಸುಧಿರ್ ಅಭಿವೃದ್ಧಿ' ಇತ್ಯಾದಿ ಸಂಗಿ ಭಾರತಾಂತ್ ಸಬ್ ಮಾತ್ ಜಾವ್ನ್ ಉರ್ಲ್ಯಾತ್. 'ಸತ್ ಸಲ್ವನ್' ಕೊನ್ಯಾಕ್ ಪಡ್ಲಾಂ!
- * ದೆಶಾಂತ್, ವೆಳಾ-ವೆಳಾರ್ ಚಲ್ಚೆ ಚುನಾವ್, ಆನಿ ಉಪ್ರಾಂತ್ ಚಲ್ತಾ ತಿ ಲೂಟ್ ಆನಿ ದೆಸ್ವಾಟ್ ಆಮ್ಲೇ (ನಾಗರಿಕಾಂ) ಭಿತರ್ಲ್ಯಾ ಕ್ರೂರ್ಪಣಾಕ್, ಕಪಟ್ಪಣಾಕ್ ಸಾಕ್. ಆಮ್ಕಾಂ ಕೋಮುವಾದಿ, ಕಪಟಿ, ಭೃತ್ಯಾ ಲುಟ್ಕಾರ್ ಆಡ್ಕೆಂಚ್ ಜಾಯ್ ಮ್ಹಣ್ ಆಮಿಚ್ ಕರ್ಚಿ ವಿಂಚವ್ಣಾ! ಫಾ! ಸ್ಟೆನ್ ಸ್ವಾಮಿಚೆಂ ಮಾಡ್ತಿರ್ಪಣ್, ತಾಚ್ಯಾ ಮರ್ಣಾ ವಿಶಿಂ ಮಾಧ್ಯಮಾಂಚಿ ಬೆಪಾರ್ಪಾ, NIA ಆನಿ UAPA - ಹೆಂ ಸರ್ವ್, ಹಿಂಸಾಚಾರಾಕ್, ಕ್ರೂರ್ಪಣಾಕ್ ಆನಿ ಭೃತ್ಯಾಚಾರಾಕ್ ಆಮಿ ಸದಾನಿತ್ ದಿಂವ್ಚಿ ಕಬ್ಲಾತ್ ನ್ಹಯ್‌ಗೀ??
- * ಅನ್ಯಾಯಾಕ್ ಕುರ್ಚೆ, ಭೆರೆ ಆನಿ ಮೊನೆ ಜಾವ್ನ್ ಆಸ್ಚೆ ಆಮಿ, ಹ್ಯಾ ದೆಶಾಚೊ ಪುಡಾರ್ ಮ್ಹಳ್ಯಾರ್, ಆಮ್ಚ್ಯಾಚ್ ಭುರ್ಗ್ಯಾಂಚೊ ಪುಡಾರ್ ಕಿತ್ಲೊ ಭಯಾನಕ್ ಆನಿ ಅಧಿರ್ ಕರ್ತಾವ್ ತೆಂ ಆಮ್ಕಾಂ ಕಳಿತ್ ಆಸಾಗೀ??

ಆಮಿ ಫಾ! ಸ್ಟೆನ್ ಸ್ವಾಮಿಚಿ ದೇಕ್ ಘೆತ್ಲಿ ನಾ ತರ್, ಫಾಲ್ಯಾಂ ಆಮ್ಚಿ ಗತ್- ಜರ್ಮನ್ ದೇವ್‌ಶಾಸ್ತ್ರಿ, ಲುಥರನ್ ಯಾಜಕ್ ಆನಿ ನಾರ್ಪು ವಿರೋದಿ, ಮಾರ್ಷಿನ್ ನಿಮೋಲ್ (Martin Niemoller) (1892-1984) ಹಾಚ್ಯಾ ಉತ್ರಾಂಕ್ ಸಯ್ ಘಾಲ್ತೆಲಿ:

“ಸುರ್ದೆರ್ ತೆ (ನಾರ್ಪು ಸೊಜೆರ್) ಕಮ್ಯುನಿಸ್ತಾಂಕ್ ಕಯ್ಡ್ ಕರುಂಕ್ ಆಯ್ಲೆ...
ಹಾಂವ್ ಕಮ್ಯುನಿಸ್ಟ್ ನ್ಹಯ್ ದೆಕುನ್, ಹಾಂವೆಂ ತಾಳೊ ಕಾಡ್ಲೊ ನಾ!
ಉಪ್ರಾಂತ್ ತೆ ಕಾಮೆಲ್ಯಾಂಚ್ಯಾ ಮುಕೆಲ್ಯಾಂಕ್ ಕಯ್ಡ್ ಕರುಂಕ್ ಆಯ್ಲೆ...
ಹಾಂವ್ ಕಾಮೆಲ್ಯಾಂಚೊ ಮುಕೆಲಿ ನ್ಹಯ್ ದೆಕುನ್, ಹಾಂವೆಂ ತಾಳೊ ಕಾಡ್ಲೊ ನಾ!
ಉಪ್ರಾಂತ್ ತೆ ಜುದೆವಾಂಕ್ ಕಯ್ಡ್ ಕರುಂಕ್ ಆಯ್ಲೆ...
ಹಾಂವ್ ಜುದೆವ್ ನ್ಹಯ್ ದೆಕುನ್, ಹಾಂವೆಂ ತಾಳೊ ಕಾಡ್ಲೊ ನಾ!
ಉಪ್ರಾಂತ್ ತೆ ಕಾತೊಲಿಕಾಂಕ್ ಕಯ್ಡ್ ಕರುಂಕ್ ಆಯ್ಲೆ...
ಹಾಂವ್ ಏಕ್ ಪ್ರೊಟೆಸ್ಟೆಂಟ್ ದೆಕುನ್, ಹಾಂವೆಂ ತಾಳೊ ಕಾಡ್ಲೊ ನಾ!
ಉಪ್ರಾಂತ್ ತೆ ಮ್ಹಾಕಾಚ್ ಕಯ್ಡ್ ಕರುಂಕ್ ಆಯ್ಲೆ...
ತೆದ್ನಾ ತಾಳೊ ಕಾಡುಂಕ್ ಕೊಣ್‌ಚ್ ನಾತ್‌ಲ್ಲೆ!!



ಜಿ. 49. ಸಕೆರ್

ಖಿಂಚ್ಯಾಯೀ ಕಾರ್ಯಾಂ-ಸೊಬಾಣಾಂಕ್, ಯಾತ್ರಿಕ್ ಪಯ್ಣಾಂಕ್ ಯಾ ಏರ್‌ಪೋರ್ವಾಕ್ ಸುರಕ್ಷಿತ್ ಪಾವೊಂಕ್
Toyota Innova Crysta & Toyota Etios (Sedan)
ಕಾರಾಂ ಆಮ್ಲೇ ಲಾಗಿಂ ಭಾಡ್ಯಾಕ್ ಮೆಳ್ತಾತ್.
ಸಂಪರ್ಕ್ ಕರಾ:
**ರೊನಾಲ್ಡ್ ಪಿಂಟೊ: 9481034901
9743081381**



ನವ್ಯಾ ವಿಗಾರಾಚಿಂ ಸಂದರ್ಶನ್



ಸಂದರ್ಶಕ: ತುಮ್ಚೆಂ ಬಾಳ್ಪಣ್, ಮಾಯ್ ಫಿರಗ್ಜ್, ಕುಟಮ್ ತಶೆಂ ಶಿಕ್ಪಾ ವಿಶ್ಯಾಂತ್ ಥೊಡೊ ವಿವರ್ ದಿಯಾ.

ವಿಗಾರ್: ಮ್ಹಜೊ ಗಾಂವ್ ಸಂಪಿಗೆ. ಮಾಯ್ ಫಿರಗ್ಜ್ ಪಾಲಡ್ಲೆ. ಹಾಂವ್ ಲ್ಹಾನ್ ಆಸ್ತಾನಾಚ್ ಮ್ಹಜಿ ಆವಯ್ ಅಂತರ್ಲಿ. ಹಾಂವ್ ದೆ ಸಿಲ್ವೆಸ್ಟರ್ ಮಸ್ಕರೇನ್ಲೆಸ್ ಆನಿ ದೆ ಬೆನೆಡಿಕ್ಟಾ ಪಿಂಟೊ ಹಾಂಚ್ಯಾ ಸಾತ್ ಭುರ್ಗ್ಯಾಂ ಪಯ್ಕಿ ಸವೊ. ಮ್ಹಜಿ ಏಕ್ ಭಯ್ಣ್ ಸಾಂ ಚಾರ್ಲ್ಸ್ ಬೊರೆಮಿಯೊ ಮೆಳಾಂತ್ ಆಸೊನ್, ಪ್ರಸ್ತುತ್ ಪೊಲೆಂಡಾಂತ್ ಸೆವಾ ದಿತಾ. ಮ್ಹಜೆಂ ಸುರಿಲೆಂ ಶಿಕ್ಪಾ ಸಂಪಿಗೆ, ಸರ್ವೋದಯ ಹಾಯ್ಸ್ಕೂಲ್ ಕಲ್ಮುಂಡ್ಲಾರು, ಜೈನ್ ಪಿ.ಯು. ಕೊಲೆಜ್ ಮೂಡಬಿದ್ರಿ ಹಾಂಗಾಸರ್ ಸಂಪವ್ನ್ 1987 ಇಸ್ಟೆಂತ್ ಹಾಂವ್ ಸೆಮಿನರಿಕ್ ಭರ್ತಿ ಜಾಲೊಂ. ನಾರಾವಿ ಫಿರಗ್ಜೆಂತ್ ರಿಜೆನ್ಸಿ ಸೆವಾ ಆನಿ ಮಿಯಾರ್ ಫಿರಗ್ಜೆಂತ್ ದಿಯಾಕೊನ್ ಜಾವ್ನ್ ವಾವ್ರ್ ಕೆಲಾ. 6 ದಿಯಾಕೊನಾಂ ಸಾಂಗಾತಾ ಬೆಳ್ತಂಗಡಿ ವಾರಾಡ್ಯಾಚ್ಯಾ ಅರ್ಪಾ ಫಿರಗ್ಜೆಂತ್ ಮ್ಹಾಕಾ ಯಾಜಕೀ ದೀಕ್ಪಾ ಮೆಳ್ಳಿ. ಮಂಗ್ಳುರ್ ದಿಯೆಸೆಜಿಚೊ ಆದ್ಲೊ ಬಿಸ್ಪ್ ಮಾ ದೊ ಅಲೋಶಿಯಸ್ ಪಾವ್ಲಾ ಡಿಸೊಜಾ ಥಾವ್ನ್ ಯಾಜಕೀ ದೀಕ್ಪಾ ಜೊಡ್ಲೆಂ ಪಯ್ಲೆಂ ಬ್ಯಾಚ್ ಆಮ್ಚೆಂ ಜಾವ್ನಾಸಾ.

ಸಂದರ್ಶಕ: ಸೆವಾ ದಿಲ್ಲ್ಯಾ ಫಿರಗ್ಜಾಂಚೊ ವಿವರ್?

ವಿಗಾರ್: ಸಹಾಯಕ್ ಯಾಜಕ್ ಜಾವ್ನ್ ಕಾಸ್ತಿಯಾ (ದೋನ್ ವರಾಂ), ಬೊಳಿಯೆ (ದೋನ್ ವರಾಂ), ಬೆಳ್ಳಣ್ (ಏಕ್ ವರ್) ತಶೆಂ ಫಿರಗ್ಜ್ ಯಾಜಕ್ ಜಾವ್ನ್ ಅಲ್ಲಿಪಾದೆ (ಆಟ್ ವರಾಂ), ಮಡಂತ್ಯಾರ್

(ಸಾತ್ ವರಾಂ), ಅಮ್ಚೆಂಬಳ್ (ತೀನ್ ವರಾಂ) ಆನಿ ಆತಾಂ ಪುತ್ತೂರ್ ಫಿರಗ್ಜೆಕ್ ವಿಗಾರ್ ಆನಿ ಪುತ್ತೂರ್ ವಾರಾಡ್ಯಾಚೊ ವಿಗಾರ್‌ವಾರ್ ಜಾವ್ನ್ 30.07.2020ವರ್ ಹುದ್ದೊ ಸ್ವೀಕಾರ್ ಕೆಲಾ.

ಸಂದರ್ಶಕ: ಸೆವಾ ದಿಲ್ಲ್ಯಾ ಫಿರಗ್ಜಾಂನಿ ತುಮ್ಚೊ ಅನ್ವೋಗ್ ಆನಿ ವಾವ್ರಾ ವಿಶ್ಯಾಂತ್ ಸಾಂಗ್ತೆಗೀ?

ವಿಗಾರ್: ಹಾಂವ್ ಸಹಾಯಕ್ ಯಾಜಕ್ ಜಾವ್ನಾಸಾನಾ ಮ್ಹಾಕಾ ಮೆಳ್ತಲ್ಲ್ಯಾ ಫಿರಗ್ಜ್ ಯಾಜಕಾಂ ಥಾವ್ನ್ ಮಸ್ತ್ ಅನ್ವೋಗ್ ಹಾಂವೆಂ ಜೊಡ್ಲಾ. ದೇವ್ ಸ್ತುತಿ ಮಾಂಡುನ್ ಹಾಡ್ಚಿ ಸಾಕ್ರಾಮೆಂತ್ ವಾಂಟ್ಚಿ ಲೊಕಾಚಿ ಭೆಟ್ ಕರ್ಚಿ, ತಾಂಚ್ಯಾ ಗರ್ಜಾಂಕ್ ಪಾಂವ್ಚೆಂ, ಭುರ್ಗ್ಯಾಂಕ್ ತಶೆಂ ಯುವಜಣಾಂಕ್ ತರ್ಬೆತಿ ಆನಿ ಮಾರ್ಗದರ್ಶನ್ ದಿಂವ್ಚೆಂ, ಶಿಕ್ಪಾ ಸಂಸ್ಥಾಂಚೆಂ ಅಭಿವೃದ್ಧಿಚೆಂ ಕಾಮ್, ಲ್ಹಾನ್ ಕ್ರಿಸ್ತಾಂವ್ ಸಮುದಾಯ್ ಬಾಂದುನ್ ಹಾಡ್ಚಿ ಅಕ್ರಿಸ್ತಾಂವಾಂ ಸಂಗಿಂ ಬರೊ ಸಂಬಂಧ್ ತಶೆಂ ಇತರ್ ಸಂಗಿಂನಿ ಮಸ್ತ್ ಅನ್ವೋಗ್ ಜಾಲಾ ಆನಿ ವಾವ್ರಾಯೀ ದಿಲಾ.

ಸಂದರ್ಶಕ: ಪುತ್ತೂರ್ ಫಿರಗ್ಜೆ ವಿಶಿಂ ಅಭಿಪ್ರಾಯ್...?

ವಿಗಾರ್: ಪುತ್ತೂರ್ ಫಿರಗ್ಜ್ ದಿಯೆಸೆಜಿಂತ್ಲಿ ವಿಸ್ತಾರ್ ಆನಿ ವ್ಹಡ್ ಫಿರಗ್ಜ್. ಹಾಂಗಾಸರ್ ವಿವಿಧ್ ಕಾಲೆತಿಚೊ ಲೋಕ್ ಆಸಾ. ದುಬ್ಳೊ, ಉಣೆಂ ಶಿಕ್ಪಾ ಆಸ್ಚೆ, ಪೆಂಟೆಸಾಳಾಂತ್ ವಸ್ತಿ ಕರೊ ಆನಿ ಹಳ್ಳ್ಯಾಂನಿ ವಸ್ತಿ ಕರೊ ಲೋಕ್ ಆಸಾ. ತಶೆಂಚ್ ವಿವಿಧ್ ಚಿಂತ್ನಾಚೆ ಶಿಕ್ಪಿಯೀ ಆಸಾತ್. ಶಿಕ್ಪಾ-ಸಂಸ್ಥಾಂಕ್ ನಾಂವಾಡ್ಲಿ, ಶಿಕ್ಪಾಚಿ ಕ್ರಾಂತಿ ಕೆಲ್ಲಿ ಫಿರಗ್ಜ್ ಹಿ. ಹಾಂಗಾಸರ್ ಗೊವ್ಳಿಕ್ ವಾವ್ರ್ ಜಾಯ್ತೊ ಜಾಲಾ. ಆದ್ಲ್ಯಾ ಯಾಜಕಾಂನಿ, ಲಾಯಿಕಾಂನಿ, ಧಾರ್ಮಿಕಾಂನಿ ಮಸ್ತ್ ವಾವ್ರ್ ದಿಲಾ ಆಸ್ತಾಂ ಭಾವಾರ್ಥ್ ಜಿವಾಳ್ ಆಸಾ. ಬರೆಂಪಣ್, ಬರೆಂ ಮನ್ ಲೊಕಾ ಥಂಯ್ ದಿಸ್ತಾ.

ಸಂದರ್ಶಕ: ಪುತ್ತೂರಾಕ್ ತುಮ್ಚಿಂ ಯೋಜನಾಂ ಕಸಲಿಂ?

ವಿಗಾರ್: ಹಿ ಫಿರಗ್ಜ್, ದೆವಾಚ್ಯಾ ರಾಜ್ಯಾಚಿ ಫಿರಗ್ಜ್ ಕರ್ಚ್ಯಾ ಖಾತಿರ್, ಲೊಕಾ ಥಂಯ್ ಅತ್ರಿಕ್ ವಾಡಾವಳ್ ನವೀಕರಣ್ ಕರೊ ಮ್ಹಜೊ ಪಯ್ಲೊ ಉದ್ದೇಶ್. ಹ್ಯಾ ದಿಶೆನ್ ಲೊಕಾನ್ ಚಡ್ ಆನಿ ಚಡ್ ಸಾಕ್ರಾಮೆಂತಾಂತ್ ಭಾಗ್

ಘೆಂವ್ಚೆ ಪರಿಂ ಪಳೆಂವ್ಚೆಂ, ಲ್ಹಾನ್ ಸಮುದಾಯಾಂತ್ ಲೊಕಾಚೆಂ ಮೆತರ್‌ಪಣ್ ಆಸಾತ್ ತರ್, ಬರಿಂ ಕುಟ್ಮಾಂ- ಬರೊ ಸಮುದಾಯ್- ಮೊಗಾಳ್ ಫಿರಗ್‌ಜ್- ಕುಟಮ್ ರುಪಿತ್ ಜಾತಾ. ಹಿ ಸಾಂಕಳ್ ಘಟ್ ಉರ್ಬ್ಲೆ ಪರಿಂ, ತುಟಾನಾತ್‌ಲ್ಲೆ ಪರಿಂ ಪಳೆಂವ್ಚೆಂ. ಹ್ಯಾ ಖಾತಿರ್ ಫಿರಜೆಚ್ಯಾ ಸರ್ವ್ ಭಾವಾ-ಭಯ್ಣಿಂಕ್, ದೇವ್-ಸ್ತುತೆಂತ್ ತಶೆಂ ಇತರ್ ಸಂದರ್ಭಾಂನಿ ಸಮಾನತೆಚ್ಯಾ ದಿಶ್ಪೆನ್, ಸೂಕ್ತ್ ಸ್ನಾನ್-ಮಾನ್, ಗವ್ವ್ ಮೆಳ್ಳೆ ಪರಿಂ ಪಳೆಂವ್ಚೆಂ. ಆಮ್ಚೊ ವಾಡೊ, ಆಮ್ಚೊ ಸಮುದಾಯ್, ಆಮ್ಚಿ ಫಿರಗ್‌ಜ್ ಮ್ಹಳ್ಳೆಂ ಕ್ರಿಯಾಳ್ ಚಿಂತಪ್ ಸರ್ವಾಂ ಥಂಯ್ ರುಪಿತ್ ಜಾಂವ್ನ್, ಸರ್ವ್ ಲೊಕಾನ್ ಇಗರ್ಜ್ ಮ್ಹಳ್ಳ್ಯಾ ದೇವ್‌ಮಂದಿರಾಂತ್ ಸಂತೊಸಾನ್ ವಾಂಟಿಲಿ ಜಾಯ್ ಮ್ಹಣ್ ಮ್ಹಜಿ ಪಯ್ಲಿ ಆಶಾ ಆನಿ ಯೋಜನ್.

ದುಸ್ರ್ಯಾನ್ ಫಿರಗ್‌ಜ್ ಆರ್ತಿಕ್ ರಿತಿನ್ ಸುದ್ಧಡ್ ಕರ್ಚೆಂ. ಹ್ಯಾ ದಿಶ್ಪೆನ್ ಫಿರಗ್‌ಜೆಂತ್ ಆಸ್ಚ್ಯಾ ವಾಣಿಜ್ಯ ಸಂಕೀರ್ಣಾಂ ಥಾವ್ನ್ ಚಡಿತ್ ಆದಾಯಾ ಖಾತಿರ್ ಯೋಜನಾಂ

ಆಸಾ ಕರ್ಚಿಂ. ಅಶೆಂ ಹೊ ಚಡಿತ್ ಆದಾಯ್ ಫಿರಗ್‌ಜೆಚ್ಯಾ ತಶೆಂ ಲೊಕಾಚ್ಯಾ ಬರೆಪಣಾ ಖಾತಿರ್ ವಾಪರಿಶೆಂ ವಾವ್ರ್ ಕರ್ಚೆಂ.

ಶಿಸ್ರ್ಯಾನ್ ಶಿಕ್ವಾ-ಸಂಸ್ಕಾರ್ಚಿ ಅಭಿವೃದ್ಧಿ ಆನಿ ನವ್ಯಾ ಶಿಕ್ವಾ ನೀತಿಕ್ ತಯಾರಾಯ್, ಹ್ಯಾ ದಿಶ್ಪೆನ್ ವೆಳಾ-ಕಾಳಾ ತೆಕಿತ್ ಬದ್ಲಾವಣ್, ಮೌಲ್ಯಾಧಾರಿತ್ ಶಿಕ್ವಣ್, ಮುಳಾವ್ಯಾ ಸವ್ಲತ್ಯಾಂಕ್ ಚಡಿತ್ ಗಮನ್ ದಿಂವ್ಚೆಂ, ಅಶೆಂ ಸಮಗ್ರ್ ಚಿಂತಪ್ ಆಟಂವ್ಚೆಂ.

ಸಂದರ್ಶಕ್: ಪುತ್ಕೂರ್ಚ್ಯಾ ಲೊಕಾಕ್ ತುಮ್ಮೊ ಸಂದೇಶ್ ಕಸಲೊ?

ವಿಗಾರ್: ಯಾಜಕ್, ಧಾರ್ಮಿಕ್ ಭಯ್ಣಿಂ ಆನಿ ಸರ್ವ್ ಲೊಕಾನ್ ಫಿರಗ್‌ಜ್ ಸಮುದಾಯಾಂತ್ ವಾಂಟುನ್ ಘೆಂವ್ಚೊ ಮನೋಭಾವ್ ರುತಾ ಕರ್ನ್, 'ಆಮ್ಚಿ ಫಿರಗ್‌ಜ್' ಮ್ಹಳ್ಳ್ಯಾ ಎಕ್ವಟಾನ್ ಹರೈಕ್ ದೇವ್‌ಸ್ತುತಿ ಆನಿ ಇತರ್ ಸಂದರ್ಭಾಂನಿ ಸಂತೊಸಾನ್ ಭಾಗ್ ಘೆವ್ನ್ ದೆವಾಚ್ಯಾ ರಾಜಾಂತ್ ಜಿಯೆಂವ್ಕ್ ಜಾಯ್.



ನವೊ ಸಹಾಯಕ್ ವಿಗಾರ್ ಮಾ ಕೆವಿನ್ ಲೋರೆನ್ಸ್ ಡಿಸೊಜಾ ಲಾಗಿಂ ಸಂದರ್ಶನ್

ಸಂದರ್ಶಕ್: ತುಮ್ಮೆಂ ಬಾಳ್ವಣ್, ಕುಟಮ್, ಮಾಯ್ ಫಿರಗ್‌ಜ್, ಶಿಕ್ವಾ ವಿಶ್ಯಾಂತ್ ಥೊಡೊ ವಿವರ್?

ಮಾ ಕೆವಿನ್: ಮ್ಹಜೆಂ ಜನನ್ ಅಗೊಸ್ತ್ 18, 1992 ಇಸ್ವೆಂತ್. ಕಿನ್ನಿಗೋಳಿ ಫಿರಗ್‌ಜೆಚ್ಯಾ ಗ್ರೆಗೊರಿ ಡಿಸೊಜಾ ಆನಿ ಮೇರಿ ಡಿಸೊಜಾ ಹಾಂಚ್ಯಾ ತೆಗಾಂ ಭುರ್ಗ್ಯಾಂ ಪಯ್ಲಿ ಹಾಂವ್ ದುಸ್ರೊ ಮ್ಹಜೆಂ ಸುರ್ವಿಲೆಂ ಆನಿ ಹಾಯ್ಸ್ಕೂಲ್ ಶಿಕಪ್ ಕಿರ್ಯಾಂತ್, ಪಿಯುಸಿ ಪದುವಾ ಪಿಯು ಕೊಲೆಜ್ ಆನಿ ಡಿಗ್ರಿ ಶಿಕಪ್ ಪೊಂಪ್ರೆ ಕೊಲೆಜ್ ಕಿರೆಂ ಹಾಂಗಾಸರ್ ಜಾಲೆಂ. ಹಾಂವ್ SSLC ಉಪ್ರಾಂತ್ ಗ್ರ್ಯಾಡ್‌ಸಮ್ ಮೈನರ್ ಸೆಮಿನರಿಕ್ ಭರ್ತಿ ಜಾಲೊಂ. ಜೆಪ್ಪು ಸೆಮಿನರಿಂತ್ 8 ವರ್ಸಾಂ ತತ್ವಶಾಸ್ತ್ರ್ ಆನಿ ದೇವ್‌ಶಾಸ್ತ್ರ್ ಶಿಕಪ್ ಜಾಲೆಂಚ್ ರೀಜೆನ್ಸಿ ಸೆವಾ ನಾರಾವಿ ಫಿರಗ್‌ಜೆಂತ್ ದಿಲಿ. ಸಂಡೇ ಮಿನಿಸ್ಟ್ರಿ ನೀರುಡೆ, ನಿತ್ಯಾಧರ್ ನಗರ್, ಫಜೀರ್ ಫಿರಗ್‌ಜಾಂನಿ ದಿಲ್ಯಾ. ದಿಯಾಕೊನ್ ಗಾವ್ನ್ ಕೂಳೂರ್ ಫಿರಗ್‌ಜೆಂತ್ ವಾವ್ರ್ ಕೆಲಾ.



ಸಂದರ್ಶಕ್: ತುಮ್ಮಾಚ್ಯಾ ಯಾಜಕ್ಪಣಾಕ್ ಪ್ರೇರಣ್ ಕಿತೆಂ?

ಮಾ ಕೆವಿನ್: ಹಾಂವ್ ಧಾವಿ ಪರ್ಯಾಂತ್ ಇಗರ್ಜೆಂತ್ ಆಲ್ತಾರ್ ಭುರ್ಗ್ಯಾಂಚ್ಯಾ ಸೊಡಲಿಟಿಂತ್ ಆಸ್‌ಲ್ಲೊಂ. ಮಿಸಾ ವೆಳಾರ್ ಕ್ರಿಯಾತ್ಮಕ್ ರಿತಿನ್ ವೆದಿ-ಸೆವಾ ದಿತಾಲೊಂ. ಯಾಜಕಾಂನಿ, ಯಾಜಕ್ ಜಾ ಮ್ಹಣ್ ತವಳ್ ತವಳ್ ಪ್ರೇರಣ್ ದಿಲ್ಲೆಂ.

ಸಂದರ್ಶಕ್: ಪುತ್ಕೂರ್ಚ್ಯಾ ಲೊಕಾಕ್ ತುಮ್ಮೊ ಸಂದೇಶ್?

ಮಾ ಕೆವಿನ್: ಹೊ ಗಾಂವ್ ಮ್ಹಾಕಾ ನವೊ. ನವ್ಯಾ ಗಾಂವಾಂತ್ ವಾವ್ರ್ ಕರುಂಕ್ ಮ್ಹಾಕಾ ಸಂತೊಸ್ ಬೊಗ್ತಾ. ಹಾಂಗಾಸರ್ ಯೆತಾನಾ ಮಸ್ತ್ ಲೋಕ್ ಸ್ವಾಗತ್ ಕರುಂಕ್ ಆಯಿಲ್ಲೊ ಆನಿ ತಾಣಿಂ ತಾಂಚೊ ಸಹಕಾರ್ ಭಾಸಾಯ್ಲಾ. ಹಾಂಗಾಸರ್ ಮ್ಹಜಿ ಸೆವಾ ಬರ್ಪೂರ್ ಮಾಪಾನ್ ದಿತಲೊಂ ಮ್ಹಳ್ಳೊ ಮ್ಹಜೊ ಭರ್ವಸೊ ಜಾವ್ನಾಸಾ.

ಸಂದರ್ಶಕ್: ಕ್ಲೆಮೆಂಟ್ ಪಿಂಟೊ

ಎಗ್ಲೆಸ್ ಕೇಕ್

ಚಾಯ್ ಪಡ್ವೊ ವಸ್ತು: ½ ಕೊಪ್ ಮಿಲ್ಕ್ ಮೈಡ್ ವ ಕಂಡೆನ್ಡ್ ಮಿಲ್ಕ್, ¼ ಕೊಪ್ ರಿಫೈನ್ಡ್ ತೇಲ್, ¼ ಕೊಪ್ ಪಿಟೊ ಕೆಲ್ಲಿ ಸಾಕರ್, 1½ ಕೊಪ್ ಮೈದಾ, ½ ಚಾಚಿಂ ಕುಲೆರ್ ಬೇಕಿಂಗ್ ಪೌಡರ್ ½ ಚಾಚಿಂ ಕುಲೆರ್ ಬೇಕಿಂಗ್ ಸೊಡಾ, ಚಾಯ್ ಪುರೆಂ ದೂದ್, 1 ಚಾಚಿಂ ಕುಲೆರ್ ಎಸ್ಸೆನ್.

ಹಜೋಯ್ ಪ್ರೀಮಾ ಫೆರ್ನಾಂಡಿಸ್, ದರೈ, ಪುತ್ತೂರ್.



ಕರ್ರಿ ರೀತ್: ಮೈದಾ, ಬೇಕಿಂಗ್ ಪೌಡರ್, ಬೇಕಿಂಗ್ ಸೊಡಾ ಹೆಂ ಪುರಾ ಬರೆಂ ಬರ್ರನ್ ಚಾಳ್ಸ್ ದವರ್. ಮಿಲ್ಕ್ ಮೈಡ್ ವ ಕಂಡೆನ್ಡ್ ಮಿಲ್ಕ್, ತೇಲ್, ಸಾಕರ್ ಹೆಂ ಪುರಾ ಬರೆಂ ಬರ್ರಿ. ಉಪ್ರಾಂತ್ ಚಾಳ್ಸ್ ದವರೆಲೆಂ ಮೈದಾ ಪೀಟ್ ಫಾಲ್ಸ್, ತಾಕಾ ಇಲ್ಲೆಂ ಇಲ್ಲೆಂ ದೂದ್ ವೊತುನ್ ಬರೆಂ ಮಿಶ್ರಣ್ ಕರ್. ಎಸ್ಸೆನ್ ಫಾಲ್ಸ್ ಬರೆಂ ಬರ್ರಿ. ಪೊಳ್ಯಾಂಚ್ಯಾ ಪಿಟಾಚ್ಯಾಕೀ ದಾಟ್ ಕರ್. ಎಕಾ



ಆಯ್ದಾನಾಕ್ ತೂಪ್ ಸಾರವ್ನ್ ತಾಕಾ ಮೈದಾ ಪೀಟ್ ಶೆಣಾವ್ನ್ ಮಿಶ್ರಣ್ ವೊತ. ಕುಕ್ಕರಾಂತ್ ವ ಒವೆನಾಂತ್ ದವರ್ನ್ ಉಕಡ್. ಉಕಡ್ಲಾಗೀ ಮ್ಹಣ್ ಇರ್ ಫಾಲ್ಸ್ ಪಳೆ. ಬೊಟಾಕ್ ಪೀಟ್ ಲಾಗನಾ ಜಾಲ್ಯಾರ್ ಭುಂಯ್ ದವರ್. ಕೇಕ್ ರೆಡಿ. (ಕುಕ್ಕರಾಂತ್ ದವರ್ಯಾ ಜಾಲ್ಯಾರ್, ಕುಕ್ಕರಾಕ್ ½ ಕೆಲೊ ಖಿಡೆಮೀಟ್ ವ ರೇಂವ್ ಫಾಲ್ಸ್ ಆಯ್ದಾನ್ ದವರ್. ಧಾಂಪ್ಲ್ಯಾಕ್ ವಿಸಿಲ್‌ನೊಬ್ ಫಾಲಿನಾಕಾ).



ಬಾಜ್‌ಲ್ಲ್ಯಾ ಕಾಣ್ಯಾಂಚಿ ಕಡಿ

ಚಾಯ್ ಜಾಲ್ವೊ ವಸ್ತು: 10 ಹಳ್ಳಾಚಿ ಕಾಣೆ, 1 ಕುಲೆರ್ ಮಿರ್ಲಾಂಗ್ ಪಿಟೊ, ¼ ಚಾಚಿಂ ಕುಲೆರ್ ಹಳ್ಳಿ ಪಿಟೊ, ½ ಕುಲೆರ್ ಲಿಂಬ್ಯಾಚೊ ರೋಸ್, 2 ಕುಲೆರಾಂ ತೂಪ್, 1 ಪಿಯಾವ್ ತೂಪ್ (ಬಾರಿಕಿ ಶಿಂದ್), ಮಾಸ್ಕಿ ಬಾಜುಂಕ್ ತೇಲ್ ಆನಿ ರುಚಿ ತೆಕಿತ್ ಮೀಟ್.

ಹಶ್ರೀಮತಿ ಲೀಟಾ ಡಿಸೊಜಾ, ವಲೆನ್ನಿಯಾ, ಮಂಗ್ಳೂರ್.



ಆಳೆನಾಕ್: ½ ವೊಳೆಂ ನಾರ್ಲೆ, 1 ಕುಲೆರ್ ಮಿರಿಂ, ½ ಕುಲೆರ್ ವೊಂವೊ, ½ ಕುಲೆರ್ ಜಿರೆಂ, ½ ಚಾಚಿಂ ಕುಲೆರ್ ಹಳ್ಳಿ ಪಿಟೊ, 1 ಸುಕಿ ಲಾಂಬ್ ಮಿರ್ಲಾಂಗ್ ಆನಿ ಇಲ್ಲಿ ಆಮ್ನಾಣ್ ಫಾಲ್ಸ್ ಗಂದ್ ವಾಟ್.



ತೆಲಾಂತ್ ದೊನೀ ಕುಶಿಂನಿ ಬಾಜುನ್ ಕಾಡ್. ತೊಪ್ಲ್ಯಾಂತ್ ತೂಪ್ ತಾಪವ್ನ್ ಪಿಯಾವ್ ಬರೊ ತಾಂಬೊ ಜಾತಾ ಪರ್ಯಾಂತ್ ಬಾಜ್. ತಾಕಾ ಆಳೆನ್ ಫಾಲ್ಸ್ ಬರೊ ಪರಳ್ ಸುಟ್ಲ್ಯಾ ಮ್ಹಣಾಸರ್ ಬಾಜುನ್ ಆಳೆನಾಚಿಂ ಉದಕ್ ಆನಿ ಮೀತ್ ಫಾಲ್ಸ್, ಕಡಿ ಹಳ್ಳ ಕರ್ನ್ ಖಿತ್ಲತೊ ಆಯಿಲ್ಲ್ಯಾ ಉಪ್ರಾಂತ್ ಬಾಜ್‌ಲ್ಲಿ ಮಾಸ್ಕಿ ಫಾಲ್ಸ್

ಕರ್ರಿ ರೀತ್: ಕಾಣೆ, ಸುಟಿ ಕರ್ನ್ ಧುಂವ್ನ್, ಹಳ್ಳಿ ಪಿಟೊ, ಮಿರ್ಲಾಂಗ್ ಪಿಟೊ, ಲಿಂಬ್ಯಾಚೊ ರೋಸ್ ಆನಿ ಮೀಟ್ ಲಾವ್ನ್ 15 ಮಿನುಟಾಂ ದವರ್ನ್ ಉಪ್ರಾಂತ್ ಹುನೊನಿ

5 ಮಿನುಟಾಂ ಬಾರಿಕಿ ಉಜಾರ್ ದವರ್. ಮಾಸ್ಕಿ ಕಡಿ ರೆಡಿ.



ದಿರ್ವ್ಯಾಚಿ ಆಶಾ

ಧನ್-ದಿರ್ವೆಂ ಕೊಣಾಕ್ ನಾಕಾ? ತೆಂ ಆಪ್ಣಾಂವ್ಲೆ ಖಾತಿರ್ ಮನಿಸ್ ನಿರಂತರ್ ಪ್ರೇತನ್ ಕರ್ತಾ. ಪುಣ್, ದಿರ್ವೆಂ ಜೊಡ್ಡಿ ಆಶಾ ದುರಾಶಾ ಜಾಂವ್ಕ್ ನಜೊ. ಅಸಲಿ ಅಪರಿಮಿತ್ ಆಶಾ ಆಸೊನ್ ದಿರ್ವೆಂ ಜೊಡುಂಕ್ ವೆಚೊ ವೆಕ್ರಿ ಆಪ್ಲೆಂ ಸಮಾದಾನ್ ಹೊಗ್ಡಾಂವ್ಕ್ ಪಾವ್ತಾ, ಮಾತ್ ನ್ಹಯ್ ಹಾಚೆ ಥಾವ್ನ್ ಭಾಯ್ರ್ ಯೇಂವ್ಕ್ ಜಾಯ್ನಾಂ ಆಪ್ಲೆಂ ಜಿವಿತ್ ಚ್ ಹೊಗ್ಡಾಯ್ತಾ. ಹೇ ವಿಶಿಂ ಏಕ್ ಕಾಣಿ ಅಶಿ ಆಸಾ:

ದೋಗ್ ಭಾಭಾವ್ ಬೋವ್ಚ್ ಮೊಗಾನ್ ಆನಿ ವಿಶ್ವಾಸಾನ್ ಜಿಯೆತಾಲೆ. ವೆಪಾರ್-ವ್ಹಯ್ವಟ್ ಕರುನ್, ಗ್ರೇಸ್ತಕಾಯ್ ಜೊಡುನ್ ಸುಖಾನ್ ಆಸ್ಲೆ. ತಾಂಚೆ ಮಧೆಂ ಖಂಚ್ಯಾಯಿ ವಿಶಯಾಚೆರ್ ಮತ್-ಭೇದ್ ನಾ ಆಸ್ಲೊ.

ಏಕ್ ಪಾವ್ಲಿಂ ತಾಂಕಾಂ ವೆಪಾರಾ ಖಾತಿರ್ ದುಸ್ರ್ಯಾ ಶೆರಾಕ್ ವಚೊಂಕ್ ಆಸ್ಲೆಂ. ಪಯ್ಲಾಕ್ ಕಿತೆಂ ಸಕ್ಡ್ ಜಾಯ್ ತ್ಯಾ ಸರ್ವ್ ವಸ್ತುಂಚಿ ಆನಿ ದುಡ್ಡಾಚಿ ಬಂದೋಬಸ್ತ್ ಕರುನ್ ಭಾಯ್ರ್ ಸರೆ. ವಾಟೆರ್ ಚೊರಾಂಚೆಂ ಭೈಂ ಆಸ್ಲಲ್ಯಾನ್, ಜೀವ್ ಉರಂವ್ಚಿ ಖಾತಿರ್ ಬಂದೂಕಯಿ ಘೆತ್ಲಿ. ಎಕಾ ಕರ್ಯಾಚೆರ್ ಬಸೊನ್ ತಾಣಿಂ ಪಯ್ಲೆ ಆರಂಭ್ ಕೆಲೆಂ.

ಆಪ್ಲೆಂ ಶೆರ್ ಉತರ್ನ್ ಎಕೆ ಹಳ್ಳೆಕ್ ತೆ ಪಾವ್ಲೆ ವಾಟ್ ಇಲ್ಲಿಶಿ ಮುಕಾರ್ ವೆತಾನಾ, ವಾಟ್ ತೀನ್ ವಾಂಟಿ ಜಾಲಿ. ಎಕೆ ವಾಟೆನ್ ಮುಂದರುಂಕ್ ತಾಣಿಂ ತಾಂಚೆಂ ಕರೆಂ ಘಂವ್ಡಾಯ್ಲೆಂ. ಥಂಯ್ಸರ್ ರುಕಾ ಮುಳಾಂತ್ ಬಸ್ಲೊ ಸಾಧು ಧಾಂವಾಂ ಧಾಂವಿಂ ವಚೊನ್ ತಾಂಚ್ಯಾ ವಾಟೆಕ್ ಆಡ್ ರಾವ್ಲೆ. ಆಪ್ಲೆ ಹಾತ್ ವಿಸ್ತಾರುನ್ ತಾಂಕಾಂ ಮುಕಾರ್ ವಚಾನಾಶೆಂ ಆಡಾಯ್ಲಾಗ್ಲೊ. ಭಾಭಾವಾಂನಿ ಕಾರಣ್ ಕಿತೆಂ ಮ್ಹಣ್ ವಿಚಾರ್ತಾನಾ, “ಹ್ಯಾ ವಾಟೆನ್ ಗೆಲ್ಯಾರ್ ತುಮ್ಕಾಂ ಏಕ್ ರಾಕ್ವೊಸ್ ಮೆಳ್ತಾ. ತೊ ತುಮ್ಕಾಂ ನಾಸ್ ಕರ್ತಲೊ. ಅಪಾಯಾಂತ್ ಶಿರೊನ್ ತುಮಿ ಪಶ್ಚಾತಾಪ್ ಪಾವಾಚಿ ಪಡಾತ್ ದೆಕುನ್, ವಚಾನಾಕಾತ್” ಮ್ಹಣ್ ಸಾಧು ಪರಾತ್ತಿಲಾಗ್ಲೊ.

ಭಾಭಾವಾಂನಿ ಸಾಧುಚ್ಯಾ ಉತ್ರಾಂಕ್ ಗಮನ್ ದಿಲೆಂ ನಾ. “ತೆಂ ಪೂರಾ ಘಟ್ ಆನಿ ತುಜಿಂ ಘಡ್ಡಾಂ. ತುಜೊ ರಾಕ್ವೊಸ್ ಆಮ್ಕಾಂ ಕಾಂಯ್ ಕರಿನಾ. ಆಮ್ಚೆ



ಮೆಕ್ರಿ ಕೆಲಾಯಿ

ಲಾಗಿ ಬಂದೂಕಯಿ ಆಸಾ. ಆಮ್ಕಾಂ ಕಿತೆಂಯಿ ಕರುಂಕ್ ಸಕ್ಲೊ ನಾ. ತುಂ ಏಕ್ ಪುಕ್ತೆಲಾ. ನಿಕಾಳ್ ಹಾಂಗಾಚೊ” ಮ್ಹಣ್ ಸಾಂಗುನ್, ತಾಚ್ಯೊ ಖೆಬ್ಡಾಯೊ ಕರುನ್ ಮುಕಾರ್ ಗೆಲೆಚ್.

ಪುಡೆಂ ವೆತಾನಾ ಕಿತೆಂ ತೆ ಪಳೆತಾತ್?! ರಸ್ತಾ ದೆಗನ್ ಭಾಂಗಾರ್, ರುಪೆಂ ತಶೆಂ ದುಡ್ಡಾಚಿ ರಾಸ್! ಹ್ಯಾ ದಿರ್ವ್ಯಾಚ್ಯಾ ಪರ್ಜಾಕ್ ಏಕ್ ಪಾವ್ಲಿಂ ತಾಂಚೆ ದೊಳೆ ಗಯ್ಲೆ ಜಾಲೆ. ಪಳೆವ್ನ್ ಮಸ್ತ್ ಸಂತೊಸ್ ಪಾವ್ಲೆ. ‘ತೊ ಸಾಧು ಆಮ್ಕಾಂ ಫಟಂವ್ಕ್ ಲಾಗ್ಲೊ. ಅನ್ನಾಡಿ ಖಂಚೊ. ಆಮಿ ಕಿತೆಂ ಮಾಂಕೊಡ್ಗಿ ತಾಚೆಂ ಆಯ್ಕೊಂಕ್? ಕಿತ್ಲೆಂ ಬರೆಂ ಜಾಲೆಂ ಆಮಿ ಆಯಿಲ್ಲೆಂ! ಸಂಸಾರಾರ್ ಆಮ್ಚೆ ತಿತ್ಲೆ ಗ್ರೇಸ್ತ್ ಕೋಣಿ ಆಸ್ಚೆ ನಾಂತ್’ ಮ್ಹಣ್ ಉದ್ಗಾರೊಂಕ್ ಲಾಗ್ಲೆ. ವ್ಹಡ್ಲ್ಯಾ ಭಾವಾನ್ ದಾಕ್ವಾಂ ಲಾಗಿಂ ಮ್ಹಳೆಂ, “ತುಂ ತುರ್ತಾನ್ ಪಾಟಿಂ ಗಾಂವಾಕ್ ವಚ್. ಧಾ-ಬಾರಾ ಕರಿಂ ಆನಿ ಹೆಂ ಸಕ್ಡ್ ವ್ಹರುಂಕ್ ಚಿಲಾಂ ಹಾಡ್ನ್ ಯೇ... ಹಾಂವ್ ಹಾಂಗಾ ಬಂದೂಕ್ ಘೆವ್ನ್ ಹ್ಯಾ ದಿರ್ವ್ಯಾಚೆಂ ರಕ್ಣೆ ಕರ್ತಾಂ”. ಘಳಾಯ್ ಕರಿನಾಸ್ತಾಂ ದಾಕ್ವೊ ಭಾವ್ ಪಾಟಿಂ ಗೆಲೊ.

ಧಾ-ಬಾರಾ ಕರಿಂ ತಶೆಂ ದಿರ್ವೆಂ ಭರುಂಕ್ ಜಾಯ್ ತಿತ್ಲಿ ಚಿಲಾಂ ಘೆವ್ನ್ ತುರ್ತಾನ್ ಭಾಯ್ರ್ ಸರ್ಲೊ. ವಾಟೆರ್ ಎಕಾ ಭತ್ತಾಕ್ ತೊ ಗೆಲೊ. ಥಂಯ್ಸರ್ ಆಪ್ಣಾಯಿತ್ಲಾಕ್ ಚಿಂತಿಲಾಗ್ಲೊ. ‘ಹಾಂವೆಂ ಇಲ್ಲಿಶಿ ಬುದ್ಧಂತ್ಕಾಯ್ ವಾಪರ್ಲ್ಯಾರ್ ಹೆ ಸರ್ವ್ ದಿರ್ವೆಂ ಮ್ಹಜೆಂಚ್ ಜಾತಲೆಂ. ದಾಟ್ಕುಕ್ ಹಾಂವೆಂ ಜೆವಾಣ್ ವ್ಹರುಂಕ್ ಆಸಾ. ತಾಕಾ ಜರ್ ವೀಕ್ ಭರ್ತಿಲ್ಯಾರ್ ದಾಟ್ಕು ಮರಣ್ ಪಾವ್ತಾ. ದಿರ್ವೆಂ ಮ್ಹಜೆಂಚ್ ಜಾತಲೆಂ’ ಮ್ಹಳಿ ವಾಯ್ ಆಲೋಚನ್ ತಾಕಾ ಆಯ್ಲಿ. ಜೆವ್ಣಾಕ್ ವೀಕ್ ಭರುನ್ ತೊ ತಾಚೆಂ ಪಯ್ಲೆ ಮುಂದರಿಲಾಗ್ಲೊ.

ಹೆಣೆಂ ವ್ಹಡ್ ಭಾವಯೀ ತೆಚ್ ರಿತಿಚ್ಯಾ ವಾಯ್ಡ್ ಆಲೋಚನೆರ್ ಆಸ್‌ಲ್ಲೊ. ಭಾವ್ ಲಾಗಿಂ ಪಾವ್ತಾನಾ ಆಡೊಸಾಕ್ ರಾವೊನ್ ತಾಚೆ ವಯ್ರ್ ಬಂದೂಕೆನ್ ಗುಳೊ ಸೊಡ್ಲೊ. ತೊ ಮರಣ್ ಪಾವ್‌ಲ್ಯಾನ್ ತಾಕಾ ಮಸ್ ಸಂತೊಸ್ ಜಾಲೊ. ದಿವ್ಲೆಂ ಸಗ್ಳೆಂ ಆಪ್ಣಾಚೆಂ ಜಾಲೆಂ ಮ್ಹಣ್ ಚಿಂತುನ್ ತೊ ಆನಿಕೀ ಚಡ್ ಸಂತೊಸಾನ್ ಫುಮಾರ್ಲೊ. ಸಕಾಳಿಂ ಥಾವ್ನ್ ಕಾಂಯ್ ಖಾಂವ್ಕ್ ನಾತ್‌ಲ್ಯಾನ್ ತಾಕಾ ಬರೀ ಭುಕ್ ಲಾಗ್‌ಲ್ಲಿ. ಭಾವಾನ್ ಹಾಡ್‌ಲ್ಲೆಂ ಜೆವಾಣ್ ಸಂತೊಸಾನ್ ಆನಿ ದಾದೊಸ್ಕಾಯೆನ್ ಜೆವ್ಲೊ. ಜೆವ್ಣಾಂತ್ ವೀಕ್ ಭರ್ತಿಲ್ಯಾನ್ ತೊಯೀ ಮರಣ್ ಪಾವ್ಲೊ.

ಫೊಡ್ಯಾ ವೆಳಾನ್ ಹಾಂಕಾಂ ಸೊದುನ್ ಆಯಿಲ್ಲೊ ಸಾಧು ಹಾಂಚಿಂ ಮೊಡಿಂ ಪಳೆವ್ನ್ “ದಿರ್ವ್ಯಾಚ್ಯಾ ಅಪರಿಮಿತ್ ಆಶೆನ್ ದೊಗಾಂಯ್ಚೆ ಜೀವ್ ಗೆಲೆ. ಜರ್ ಮ್ಹಜೆಂ ಉತಾರ್ ಆಯ್ಕಲ್ಲೆಂ ತರ್ ತೆ ಜೀವ್ ಉರ್ದೆ ಕೊಣ್ಣಾ” ಮ್ಹಣ್ ಉದ್ಗಾರ್ಲೊ.

ಆಶಾ ದುರಾಶಾ ಜಾವ್ನ್ ಬದ್ಲಾತಾನಾ ಆಮ್ಚ್ಯಾಯೀ ಜಿವಿತಾಂತ್ ಅಸಲಿಂ ಘಡಿತಾಂ ಘಡ್ತೆ. ತ್ಯಾ ದೆಕುನ್ ಜಾಗ್ರುತ್ ಜಾವ್ನ್ ಜಿವಿತಾಂತ್ ಫುಡೆಂ ವೆಚುಂಕ್ ಆಮ್ಕಾಂ ಬರೊ ಸಂದೇಶ್ ದಿತಾ.



ಪು್ರ ಜೊನ್ ಬಿ. ಸಿಕ್ವೇರಾ ನಿವೃತ್ತ್

ಪುತ್ಕೂರ್ ಸಾಂ. ಫಿಲೊಮಿನಾ ಕೊಲೆಜಿಂತ್ ಸಮಾಜ್‌ಶಾಸ್ತ್ರ ವಿಭಾಗಾಚೊ ಮುಕೆಸ್ತ್ ಜಾವ್ನಾಸ್‌ಲ್ಲೊ ಪು್ರ ಜೊನ್ ಬಿ. ಸಿಕ್ವೇರಾ ಆಪ್ಲ್ಯಾ 35 ವರ್ಸಾಂಚ್ಯಾ ಸೆವೆ ಉಪ್ರಾಂತ್ 2021 ಜೂನ್ 30 ತಾರಿಕೆರ್ ನಿವೃತ್ತ್ ಜಾಲೊ.

1961, ಜೂನ್ 23ವೆರ್, ಒಮ್ಮೂರ್ ಫಿರ್ಜೆಚ್ಯಾ ಕೃಷಿ-ಕುಟ್ಮಾಂತ್ ಜಲ್ಮನ್ ಆಪ್ಲೆಂ ಸುರ್ದಿಲೆಂ ಶಿಕಪ್ ಸಾಂ. ಜುಜೆ ಪ್ರಾಥಮಿಕ್ ಶಾಳ್ ಒಮ್ಮೂರ್, ಮೇರಮಜಲ್ ಆನಿ ನಿತ್ಯ ಸಹಾಯ ಮಾತಾ ಪ್ರಾವ್ಡ್ ಶಾಳ್ ಅರ್ಕುಳ ಹಾಂಗಾಸರ್ ಜೋಡ್ನ್, ಪಿಯುಸಿ ಆನಿ ಡಿಗ್ರಿ ಶಿಕಪ್ ಮಂಗ್ಳೂರ್ ಸಾಂ. ಲುವಿಸ್ ಕೊಲೆಜಿ ಥಾವ್ನ್ ತಾಣೆಂ ಜೊಡ್ಲೆಂ. ಉಪ್ರಾಂತ್ ಮಂಗ್ಳೂರ್ ವಿಶ್ವವಿದ್ಯಾನಿಲಯ ಥಾವ್ನ್ ಸಮಾಜ್‌ಶಾಸ್ತ್ರಾಂತ್ ಆಪ್ಲಿ ಸ್ನಾತ-ಕೋತ್ತರ್ ಪದ್ವಿ ತಾಣೆಂ ಆಪ್ಣಾಯ್ಲಿ.

1986ವ್ಯಾ ವರ್ಸಾ ಸಾಂ ಫಿಲೊಮಿನಾ ಕೊಲೆಜಿಂತ್ ಆಪ್ಲೆಂ ವೃತ್ತಿ ಜೀವನ್ ಪ್ರಾರಂಭ್ ಕೆಲೆಂ. 2001 ಥಾವ್ನ್ 2004 ಪರ್ಯಾಂತ್ ಮಡಂತ್ಯಾರ್ ಸೆಕ್ರೆಡ್ ಹಾರ್ಡ್ ಕೊಲೆಜಿಂತ್ ವಾವ್ರ್ ದೀವ್ನ್ ಉಪ್ರಾಂತ್ ಪರತ್ ಸಾಂ ಫಿಲೊಮಿನಾ

ಕೊಲೆಜಿಂತ್ ತಾಣೆಂ ಸೆವಾ ದಿಲಿ.

ಆಪ್ಲ್ಯಾ ವೃತ್ತಿ ಜಿವನಾಂತ್ ಸಬಾರ್ ಮಹತ್ವಾಚ್ಯೊ ಜವಾಬ್ದಾರಿ ತಾಣೆಂ ಸಾಂಬಾಳಿಲ್ಲೊ ಆಸಾತ್. ಮಂಗ್ಳೂರ್ ವಿ.ವಿ.ಚ್ಯಾ ಸಮಾಜ್‌ಶಾಸ್ತ್ರ ಅಧ್ಯಯನ್ ಮಂಡಳಿಚೊ ಸಾಂದೊ ಜಾವ್ನ್, ಪರೀಕ್ಯಾ ಮಂಡಳಿಚೊ ಮುಕೆಲಿ ಜಾವ್ನ್ ತಾಣೆಂ ಸೆವಾ ದಿಲ್ಯಾ ಮಾತ್ ನ್ಹಯ್ ಸಾಂ.



ಫಿಲೊಮಿನಾ ಕೊಲೆಜಿಂತ್ ವಿದ್ಯಾರ್ಥಿ ಸಂಘಾಚೊ ನಿರ್ದೇಶಕ್ ಜಾವ್ನ್, NSSಚೊ ಯೋಜನಾಧಿಕಾರಿ ಜಾವ್ನ್, ಅಧ್ಯಾಪಕ್ ಸಂಘಾಚೊ ಕಾರ್ಯದರ್ಶಿ ಆನಿ ಹೆಚ್.ಆರ್.ಡಿ. ಘಟಕಾಚೊ ನಿರ್ದೇಶಕ್ ಜಾವ್ನ್ಯಾಯೀ ತಾಣೆಂ ವಾವ್ರ್ ದಿಲಾ.

ಕೊಂಕ್ಣಿ ಸಾಹಿತ್ಯಾಂತ್ ವಿಶೇಶ್ ಆಸಕ್ತ್ ಆಸ್ಲ್ಯಾ ಪು್ರ ಜೆ.ಬಿ. ಸಿಕ್ವೇರಾ, ಪುತ್ಕೂರ್ ಡೊನ್ ಬೊಸ್ಕೊ ಕ್ಲಬ್‌ನಾನ್ ಪ್ರಕಟ್ ಕರ್ಚ್ಯಾ ‘ಪುತ್ಕೂರ್ಚೆಂ ನೆಕೆತ್’ ಮ್ಹಯ್ನಾಚ್ಯಾಚೊ ಸಂಪಾದಕಯೀ ಜಾವ್ನಾಸಾ. ತಾಕಾ ಭಲಾಯ್ಕಿಭರಿತ್

ನಿವೃತ್ತ್ ಜೀವನ್ ಮಾಗ್ತಾಂವ್.



ಅಧ್ಯಕ್ ಆನಿ ಸರ್ವ್ ಸಾಂದೆ, ಡೊನ್ ಬೊಸ್ಕೊ ಕ್ಲಬ್ ಪುತ್ಕೂರ್ (ರಿ)

ವಾರಸು ಪ್ರಮಾಣ ಪತ್ರ (Succession Certificate)

Probate ಮತ್ತು Letter of Administration

ಎಂದರೇನು ಮತ್ತು ನ್ಯಾಯಾಲಯದಲ್ಲಿ P&SC ಪ್ರಕರಣವನ್ನು ದಾಖಲಿಸಿ ಸದರಿ ದಾಖಲೆಗಳನ್ನು ಪಡೆಯುವ ಕುರಿತು ಇಲ್ಲಿದೆ ಸಮಗ್ರ ಮಾಹಿತಿ:

1) ವಾರಸು ಪ್ರಮಾಣ ಪತ್ರ (Succession Certificate)

ಮೃತ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿರುವ ಹಣ, ಕಂಪನಿಯಲ್ಲಿ ಹೊಂದಿರುವ ಷೇರುಗಳು, ಡಿಬೆಂಚರುಗಳು, ಪ್ರಾವಿಡೆಂಟ್ ಫಂಡ್ ಮತ್ತಿತರ ಚರಾಸ್ತಿಗಳನ್ನು ತಮಗೆ ನೀಡುವಂತೆ ಅಥವಾ ತಮ್ಮ ಹೆಸರಿಗೆ ವರ್ಗಾವಣೆ ಮಾಡುವಂತೆ ಕೋರಿ ಮೃತನ ವಾರಸುದಾರರು ಅರ್ಜಿ ಸಲ್ಲಿಸಿದಾಗ ಸಂಬಂಧಪಟ್ಟ ಸಂಸ್ಥೆಯವರು ನ್ಯಾಯಾಲಯದಿಂದ ಪಡೆದ ವಾರಸು ಪ್ರಮಾಣ ಪತ್ರ (succession certificate)ವನ್ನು ಹಾಜರುಪಡಿಸಿದ್ದಲ್ಲಿ ಮಾತ್ರ ಮೃತ ವ್ಯಕ್ತಿಗೆ ಸಂಬಂಧಪಟ್ಟ ಚರ ಸೊತ್ತುಗಳನ್ನು ಆತನ ವಾರಸುದಾರರಿಗೆ ನೀಡಲಾಗುವುದು ಎಂಬ ಹಿಂಬರಹ ನೀಡುತ್ತಾರೆ.

ವಾರಸು ಪ್ರಮಾಣ ಪತ್ರ (Succession Certificate) ಪಡೆಯುವುದು ಹೇಗೆ?

Indian Succession Act 1925 - ಈ ಕಾಯಿದೆಯ ಕಲಂ 372 ರ ಪ್ರಕಾರ ವಿತ್ತೀಯ ಅಧಿಕಾರ ವ್ಯಾಪ್ತಿ (pecuniary jurisdiction) ಅನ್ವಯ ಸಂಬಂಧಪಟ್ಟ ನ್ಯಾಯಾಲಯಕ್ಕೆ P&SC. ಅರ್ಜಿ ಸಲ್ಲಿಸಬೇಕು. ಐದು ಲಕ್ಷದೊಳಗೆ ಮೌಲ್ಯಮಾಪನ ಮಾಡಿರುವ ಪ್ರಕರಣವನ್ನು ಕಿರಿಯ ವಿಭಾಗದ ಸಿವಿಲ್ ನ್ಯಾಯಾಲಯದಲ್ಲಿ ಹಾಗೂ ಐದು ಲಕ್ಷಕ್ಕಿಂತಲೂ ಹೆಚ್ಚಿನ ಮೌಲ್ಯಮಾಪನ ಮಾಡಿದ ಪ್ರಕರಣಗಳನ್ನು ಹಿರಿಯ ವಿಭಾಗದ ಸಿವಿಲ್ ನ್ಯಾಯಾಲಯದಲ್ಲಿ ಸಲ್ಲಿಸಬೇಕು. P&SC. ಅರ್ಜಿಯ ಜೊತೆ ಮೃತ ವ್ಯಕ್ತಿಯ ಮರಣದ ಸಮರ್ಥನಾ ಪತ್ರ, ಆತನು ಹೊಂದಿರುವ ಚರಸೊತ್ತುಗಳ ಕುರಿತ ದಾಖಲೆ ಪತ್ರಗಳನ್ನು ಸಲ್ಲಿಸಬೇಕು. ವಾರಸುದಾರರೊಳಗೆ ಭಿನ್ನಾಭಿಪ್ರಾಯಗಳು

೬ ಪ್ರಕಾಶ್ ನಾಯಕ್

ಶಿರಸ್ತೇದಾರರು, ನ್ಯಾಯಿಕ ಸೇವಾ ಕೇಂದ್ರ, ಮಂಗಳೂರು.

ಇದ್ದು ಪ್ರಕರಣದ ಅರ್ಜಿದಾರರೊಂದಿಗೆ ಕಕ್ಷೆಯಲ್ಲಿ ಅರ್ಜಿದಾರರಾಗಿ (Petitioners) ಸೇರಲು ನಿರಾಕರಿಸಿದಲ್ಲಿ ಅಂತಹ ವಾರಸುದಾರರನ್ನು ಎದುರುದಾರರಾಗಿ (Respondents) ಪ್ರಕರಣದಲ್ಲಿ ಸೇರಿಸಬೇಕು. ಅರ್ಜಿಯನ್ನು ಸಲ್ಲಿಸುವಾಗ ನ್ಯಾಯಾಲಯದ ಶುಲ್ಕವನ್ನು ಯಾರು ಕೂಡಾ ಪೂರ್ಣ ಪಾವತಿಸುವುದಿಲ್ಲ. ಸಕ್ಸೆಶನ್ ಸರ್ಟಿಫಿಕೇಟ್ ಕೋರಿ ಸಲ್ಲಿಸಿದ ಕ&ಖಅ. ಅರ್ಜಿ ನ್ಯಾಯಾಲಯದಿಂದ ಪುರಸ್ಕೃತವಾದಲ್ಲಿ ಹಾಗೂ ವಾರಸು ಪತ್ರ ನೀಡಬೇಕೆಂದು ಆದೇಶವಾದ ಬಳಿಕ ನ್ಯಾಯಾಲಯ ಶುಲ್ಕ ನೀಡುವ ಪದ್ಧತಿಯಿದೆ. ರೂಪಾಯಿ ಒಂದು ಸಾವಿರದ ವರೆಗೆ ಯಾವುದೇ ನ್ಯಾಯಾಲಯದ ಶುಲ್ಕ ಇಲ್ಲ. ಒಂದು ಸಾವಿರದಿಂದ ಮೂರು ಲಕ್ಷದವರೆಗೆ 3ಶೇಕಡಾ ಹಾಗೂ ಮೂರು ಲಕ್ಷದಿಂದ ಹೆಚ್ಚಿನ ಮೊತ್ತಕ್ಕೆ 5ಶೇಕಡಾ ಗರಿಷ್ಠ ಮುಖ್ಯ ಮತ್ತು ಸಾವಿರ ನ್ಯಾಯಾಲಯದ ಶುಲ್ಕ ನೀಡಬೇಕಾಗಿದೆ. ಭವಿಷ್ಯದಲ್ಲಿ ಒಂದು ವೇಳೆ ಬೇರೆ ಹಕ್ಕೊತ್ತಾಯದಾರರು ಅರ್ಜಿ ಸಲ್ಲಿಸಿದ್ದಲ್ಲಿ ಪಡೆದ ಮೊತ್ತವನ್ನು ನ್ಯಾಯಾಲಯಕ್ಕೆ/ಸರಕಾರಕ್ಕೆ ಮರುಪಾವತಿ ಮಾಡಲು ಬದ್ಧರು ಎಂಬ ಬಗ್ಗೆ ಅರ್ಜಿದಾರರಿಂದ ನಷ್ಟ ಭರ್ತಿ ಮುಚ್ಚಳಿಕೆ ಪತ್ರವನ್ನು ಪಡೆದು ಸಕ್ಸೆಶನ್ ಸರ್ಟಿಫಿಕೇಟನ್ನು ನ್ಯಾಯಾಲಯವು ನೀಡುತ್ತದೆ.

Extension of Succession Certificate

- ವಾರಸು ಪ್ರಮಾಣ ಪತ್ರದ ವಿಸ್ತರಣಾ ಪತ್ರ. Indian succession Act 1925 ಈ ಕಾಯಿದೆಯ ಕಲಂ 376ರ ಪ್ರಕಾರ ಈಗಾಗಲೇ ನೀಡಿದ ಸಕ್ಸೆಶನ್ ಸರ್ಟಿಫಿಕೇಟಿಗೆ ಇನ್ನಿತರ ಚರಸೊತ್ತುಗಳನ್ನು ಸೇರಿಸಿ ಪ್ರಮಾಣ ಪತ್ರ ನೀಡಬೇಕೆಂದು ಕೋರಿ ಮಾನ್ಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತಾರೆ. ಅಂತಹ ಪ್ರಕರಣದಲ್ಲಿ ನ್ಯಾಯಾಲಯವು ಹಿಂದಿನ ಪ್ರಕರಣದಲ್ಲಿ ನೀಡಿದ ಆದೇಶದ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ವಾರಸು ಪತ್ರವನ್ನು ವಿಸ್ತರಿಸುವ ಕೋರಿಕೆಯನ್ನು ಪರಿಶೀಲಿಸಿ ನ್ಯಾಯಾಲಯ

ಅರ್ಜಿಯನ್ನು ಪುರಸ್ಕರಿಸಬಹುದು. ನಿಯಮಾನುಸಾರ ನ್ಯಾಯಾಲಯದ ಶುಲ್ಕ ಪಾವತಿಸಲು ಅರ್ಜಿದಾರರು ಬದ್ಧರು.

ತಹಶೀಲ್ದಾರರು ನೀಡಿದ ಉತ್ತರಾಧಿಕಾರಿ ಪ್ರಮಾಣ ಪತ್ರ (Legal heir Certificate) ಹಾಗೂ ನ್ಯಾಯಾಲಯದಿಂದ ಪಡೆದ ವಾರಸು ಪ್ರಮಾಣ ಪತ್ರ (Succession Certificate)ಗಳಿಗೆ ಇರುವ ವ್ಯತ್ಯಾಸಗಳು:

ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಮೃತ ವ್ಯಕ್ತಿಯ ಹೆಸರಿನಲ್ಲಿರುವ ಸ್ಥಿರಾಸ್ತಿಯನ್ನು ವಾರಸುದಾರರ ಹೆಸರಿಗೆ ಬದಲಾಯಿಸಲು ತಹಶೀಲ್ದಾರ್ ನೀಡಿದ 'ಉತ್ತರಾಧಿಕಾರಿ ಪ್ರಮಾಣಪತ್ರ' ಅಥವಾ 'ಬದುಕುಳಿದವರ ಪ್ರಮಾಣಪತ್ರ'ವನ್ನು ಉಪಯೋಗಿಸಬಹುದು. ಆದರೆ ಉಳಿದಂತೆ ಬ್ಯಾಂಕ್, ಜೀವವಿಮೆ ಕಂಪೆನಿಗಳು ಮತ್ತಿತರ ಆರ್ಥಿಕ ಸಂಸ್ಥೆಗಳು ಮೃತ ವ್ಯಕ್ತಿಯ ಹೆಸರಿನಲ್ಲಿರುವ ಚಿರ ಸೊತ್ತುಗಳನ್ನು ಅಂದರೆ ಶೇರು, ಡಿಬೆಂಚರ್, ಪಿಎಫ್ ಖಾತೆಯಲ್ಲಿರುವ ಹಣ, ಠೇವಣಿ ಹಣ ಇತ್ಯಾದಿಗಳನ್ನು ವಾರಸುದಾರರ ಹೆಸರಿಗೆ ಬದಲಾವಣೆ ಮಾಡಬೇಕಾದರೆ ತಹಶೀಲ್ದಾರರು ನೀಡಿದ ಉತ್ತರಾಧಿಕಾರಿ ಪ್ರಮಾಣ ಪತ್ರವನ್ನು ಪರಿಗಣಿಸುವುದಿಲ್ಲ. ಬದಲಿಗೆ ನ್ಯಾಯಾಲಯದಿಂದ ಸಕ್ಸೆಶನ್ ಸರ್ಟಿಫಿಕೇಟ್ ಪಡೆದು ಹಾಜರುಪಡಿಸಲು ಮೃತ ವ್ಯಕ್ತಿಯ ವಾರಸುದಾರರಿಗೆ ಸೂಚಿಸುತ್ತಾರೆ.

Probate (ಪ್ರೋಬೇಟ್) ಎಂದರೇನು?

ಮೃತ ವ್ಯಕ್ತಿಯು ತನ್ನ ಸ್ಥಿರಾಸ್ತಿ ಸಹಿತ ಸಮಸ್ತ ಆಸ್ತಿಯ ವಿಲೇವಾರಿ ಕುರಿತು ಬರೆದಿಟ್ಟ ಉಯಿಲು ಯಾನೆ ವೀಲುನಾಮೆ ಯಾನೆ ಮರಣ ಶಾಸನ (Will) ಕಾನೂನು ಬದ್ಧ ದಸ್ತಾವೇಜು ಎಂದು ಸಮರ್ಥಿಸಿ ಜಿಲ್ಲಾ ನ್ಯಾಯಾಲಯವು ನೀಡುವ ಪ್ರಮಾಣಪತ್ರವೇ ಪ್ರೋಬೇಟ್ ಆಗಿರುತ್ತದೆ.

Probate ಪಡೆಯುವುದು ಹೇಗೆ?

Indian succession Act 1925- ಈ ಕಾಯಿದೆಯ ಕಲಂ 276ರಡಿ ಜಿಲ್ಲಾ ನ್ಯಾಯಾಲಯದಲ್ಲಿ P&SC ಅರ್ಜಿ ಸಲ್ಲಿಸಬೇಕು. ಪ್ರೋಬೇಟ್ ನೀಡುವಂತಹ ಅಧಿಕಾರ ಇರುವುದು ಜಿಲ್ಲಾ ನ್ಯಾಯಾಲಯಕ್ಕೆ ಮಾತ್ರ. ಉಳಿದ ಅಧೀನ ನ್ಯಾಯಾಲಯಗಳಿಗೆ ಪ್ರೋಬೇಟ್ ನೀಡುವ ಅಧಿಕಾರ ಇರುವುದಿಲ್ಲ.

ಉಯಿಲುಕರ್ತನು ತಾನು ಬರೆದ ವೀಲುನಾಮೆಯಲ್ಲಿ ಕಾರ್ಯನಿರ್ವಾಹಕ (Executor of Will) ಯಾರೆಂದು

ನಮೂದಿಸಿದಲ್ಲಿ ನ್ಯಾಯಾಲಯವು ಪ್ರೋಬೇಟ್ ನೀಡುತ್ತದೆ.

ಉಯಿಲು ಕರ್ತನು ಕಾರ್ಯನಿರ್ವಾಹಕನ ಹೆಸರನ್ನು ಉಯಿಲಿನಲ್ಲಿ ನಮೂದಿಸದೆ ಇದ್ದಲ್ಲಿ ನ್ಯಾಯಾಲಯವು ಕಾಯಿದೆಯ ಕಲಂ 278ರಡಿ ಲೆಟರ್ ಆಫ್ ಅಡ್ಮಿನಿಸ್ಟ್ರೇಷನ್ ನೀಡಲು ಆದೇಶಿಸುತ್ತದೆ. Issue Letter of Administration with a Will annexed there to ಎಂಬುದಾಗಿ ಆದೇಶ ಹೊರಡಿಸಲಾಗುವುದು.

ವೀಲುನಾಮೆಯನ್ನು ಕಡ್ಡಾಯವಾಗಿ ನೋಂದಾಯಿಸ ಬೇಕೆಂದೇನೂ ಇಲ್ಲ. ನೋಂದಾಯಿಸದೇ ಇರುವ ವೀಲುನಾಮೆ ಹಾಗೂ ನೋಂದಾಯಿತ ವೀಲುನಾಮೆಗೆ ಕಾನೂನಿನಡಿ ಯಾವುದೇ ವ್ಯತ್ಯಾಸವಿಲ್ಲ. ಉಯಿಲಿಗೆ ಉಯಿಲುಕರ್ತನು ಸಹಿ ಮಾಡಬೇಕು. ಹಾಗೂ ಆ ಸಹಿಯನ್ನು ಇಬ್ಬರು ಸಾಕ್ಷಿದಾರರು ದೃಢೀಕರಿಸಬೇಕು.

ಪ್ರೋಬೇಟ್ (P&SC.) ಕೋರಿ ಸಲ್ಲಿಸುವ ಅರ್ಜಿಯ ಜೊತೆ ಲಗತ್ತಿಸಬೇಕಾದ ದಾಖಲೆಗಳು:

- 1) ಮೃತನ ಮರಣದ ಸಮರ್ಥನಾ ಪತ್ರ.
- 2) ಮೂಲ ವೀಲುನಾಮೆ.
- 3) ಮೃತನ ಹೆಸರಿನಲ್ಲಿರುವ ಸ್ಥಿರಾಸ್ತಿಗೆ ಸಂಬಂಧಪಟ್ಟ ಆಸ್ತಿ ದಾಖಲೆ ಪತ್ರಗಳು, ಖಾತೆ/ಪಹಣಿ ಪತ್ರ ಮತ್ತಿತರ ದಾಖಲೆಗಳು.
- 4) ಸ್ವತ್ತಿನ ಮೌಲ್ಯಮಾಪನ ಕುರಿತು ನಿಗದಿತ ನಮೂನೆಯಲ್ಲಿ ಅಫಿದಾವಿತ್ ಮೂಲಕ ಸಲ್ಲಿಸಿದ ಇನ್ಸ್ಟೆಂಟರಿ ಅಥವಾ ಮೌಲ್ಯಮಾಪನ ಪತ್ರ.
- 5) ವೀಲುನಾಮೆಗೆ ಸಹಿ ಮಾಡಿದ ಸಾಕ್ಷಿದಾರರ ಅಫಿದಾವಿತ್ ಹಾಗೂ ಘೋಷಣಾ ಪತ್ರ.

ಉಯಿಲು ಬರೆಯಲು ಮೃತ ವ್ಯಕ್ತಿಗೆ ಯಾವುದೇ ಅಧಿಕಾರವಿಲ್ಲ. ವೀಲುನಾಮೆಯಲ್ಲಿ ಕಾಣಿಸಿದ ಸ್ಥಿರಾಸ್ತಿಗಳು ಮೃತನ ಸ್ವಯಾರ್ಜಿತವಲ್ಲ ಎಂಬಿತ್ಯಾದಿ ತಕರಾರುಗಳನ್ನು ಎದುರುದಾರರು (Respondents) ಎತ್ತಿದಲ್ಲಿ ಪ್ರಕರಣವು ಮೂಲ ದಾವೆಯಾಗಿ (O.S.) ಪರಿವರ್ತನೆಗೊಳ್ಳುವುದು.

Letter of Administration ಅನ್ನು ಈ ಸಂದರ್ಭದಲ್ಲಿ ಕೂಡಾ ನೀಡಬಹುದು:

- * ಮೃತನು ತನ್ನ ಸ್ಥಿರಾಸ್ತಿ ವಿಲೇವಾರಿ ಕುರಿತು ಯಾವುದೇ ವೀಲುನಾಮೆ ಬರೆಯದೆ ಇದ್ದಲ್ಲಿ ಆತನ ವಾರಸುದಾರರು Letter of Administration ನೀಡುವಂತೆ ಕಲಂ 278ರ ಅಡಿಯಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ P&SC. ಅರ್ಜಿ ಸಲ್ಲಿಸಬೇಕು.

* ಸ್ಥಿರಾಸ್ತಿಯ ಮೌಲ್ಯಮಾಪನ ಕುರಿತು ಜಿಲ್ಲಾಧಿಕಾರಿಯವರಿಗೆ P&SC. ಅರ್ಜಿಯ ಪ್ರತಿ ಹಾಗೂ ಮೌಲ್ಯಮಾಪನ ಕುರಿತು ಅರ್ಜಿದಾರನು ಸಲ್ಲಿಸಿದ ಅಫಿದಾವಿತ್‌ನ ಪ್ರತಿ ಇವುಗಳನ್ನು ಜಿಲ್ಲಾ ನ್ಯಾಯಾಲಯದಿಂದ ಕಳುಹಿಸಬೇಕು. ಜಿಲ್ಲಾಧಿಕಾರಿವರು ತನ್ನ ಅಧೀನದಲ್ಲಿರುವ ಅಧಿಕಾರಿಗಳಿಂದ ಮೌಲ್ಯಮಾಪನ ಮಾಡಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತಾರೆ. ಸದರಿ ಮೌಲ್ಯಮಾಪನದ ಮೇಲೆ ನ್ಯಾಯಾಲಯದ ಶುಲ್ಕವನ್ನು ನೀಡತಕ್ಕದ್ದು. ಶುಲ್ಕ ಪಾವತಿಸಿದ ಬಳಿಕ ಪ್ರೊಬೇಟ್ ಅಥವಾ Letter of Administration ನೀಡಲಾಗುವುದು.

2000ನೇ ಇಸವಿಯ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ಇಳಿಮುಖವಾದ ಪ್ರೊಬೇಟ್ ಪ್ರಕರಣಗಳ ಸಂಖ್ಯೆ:

ದಕ್ಷಿಣ ಕನ್ನಡ ಜಿಲ್ಲೆಯ ಪ್ರಬಲ ಸಮುದಾಯವಾಗಿರುವ

ರೊಮನ್ ಕೆಥೋಲಿಕ್ ಕ್ರಿಶ್ಚಿಯನ್ ಮತಸ್ಥರು ಪ್ರೊಬೇಟ್ ಪಡೆಯುವುದು ಅನಿವಾರ್ಯವಾದುದರಿಂದ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ಪ್ರೊಬೇಟ್‌ಗಳನ್ನು ಕೋರಿ ಅತ್ಯಧಿಕ ಅರ್ಜಿಗಳು ದಾಖಲಾಗುತ್ತಿದ್ದವು. ಆದರೆ 2000ನೇ ಇಸವಿಯಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಪ್ರೊಬೇಟ್ ಪಡೆಯುವುದು ಕಡ್ಡಾಯವಲ್ಲ ಎಂಬ ತೀರ್ಪು ನೀಡಿದ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ಪ್ರೊಬೇಟ್ ಕೋರಿ ಸಲ್ಲಿಸುವ ಪ್ರಕರಣಗಳ ಸಂಖ್ಯೆ ತೀರಾ ಇಳಿಮುಖವಾಯಿತು. ಪ್ರೊಬೇಟ್ ಪ್ರಕರಣಗಳಲ್ಲಿ ಹಾಜರುಪಡಿಸಿದ ಮೂಲ ವೀಲಿನಾಮೆಯನ್ನು ನ್ಯಾಯಾಲಯದ ಭದ್ರತೆಯಲ್ಲಿ (Court Safe custody) ಇಡಬೇಕಾಗುತ್ತದೆ. 1956ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯು ಮದರಾಸು ಹೈಕೋರ್ಟ್‌ನ ನಿಯಂತ್ರಣಕ್ಕೆ ಒಳಪಟ್ಟಿದ್ದು ಸದರಿ ಅವಧಿಯಲ್ಲಿ ದಾಖಲಾದ ಪ್ರೊಬೇಟ್ ಪ್ರಕರಣಗಳಲ್ಲಿ ಹಾಜರುಪಡಿಸಲಾದ ಮೂಲ ವೀಲಿನಾಮೆ ಮದ್ರಾಸ್ ಹೈಕೋರ್ಟ್‌ನ ಅಭಿರಕ್ಷೆಯಲ್ಲಿದೆ.



ಏಕ್ ಆಸ್ಲ್ಯಾರ್ ಏಕ್ ನಾ!

ಒಸಿಜೆಸ್, ಪಂಪ್ಪಲ್

'ಲೊಕ್‌ಡಾವ್ನ್' ದಿಸಾಂನಿ...	ಆಸ್ತತ್ವೊ ಆಸಾತ್	ಬೂಕ್ ಆಸಾತ್
ಇಗರೊ ಆಸಾತ್	ಖಿಟ್ಟಿಂ ನಾಂತ್	ವಾಚ್ಚಿ ನಾಂತ್!
ಮಿಸಾಂ ನಾಂತ್!	ಕ್ಷಿನಿಕಾಂ ಆಸಾತ್	ದಾಂತ್ ಆಸಾತ್
ಪಾದ್ರ್ಯಾಬ್ ಆಸಾತ್	ದಾಕ್ತೆರ್ ನಾಂತ್!	ಚಣೆ ನಾಂತ್!
ಕುಮ್ಮಾರಾಂ ನಾಂತ್!	ಉದ್ಯಮಾಂ ಆಸಾತ್	ಚಣೆ ಆಸಾತ್
ನೊವೆನಾಂ ಆಸಾತ್	ಕಾಮಾಂ ನಾಂತ್	ದಾಂತ್ ನಾಂತ್!
ಭಕ್ತೆಕ್ ನಾಂತ್	ಪಾಟೆ ಆಸಾತ್	ಮಾಂದ್ರಿ ಆಸಾತ್
ಸಯ್ಕೊ ಆಸಾತ್	ರಯ್ಲಾಂ ನಾಂತ್!	ನೀದ್ ನಾ!
ಕಾಚಾರಾಂ ನಾಂತ್!	ಏರ್‌ಪೋರ್ಟ್ ಆಸಾತ್	ಚೆವಣ್ ಆಸಾತ್
ಕೆಟರಿಂಗಾಂ ಆಸಾತ್	ವಿಮಾನಾಂ ನಾಂತ್!	ಭುಕ್ ನಾ!
ಚೆವ್ಣಾಂ ನಾಂತ್!	ಹೊಟೆಲಾಂ ಆಸಾತ್	ಪಯ್ಕೆ ಆಸಾತ್
ಎಮ್ನಿ ಆಸಾತ್	ಗಿರಾಯ್ಕ್ ನಾಂತ್!	ಸುಖ್ ನಾ!
ಕಾರ್ಯಿಂ ನಾಂತ್!	ಫುಲಾಂ ಆಸಾತ್	ಏಕ್ ಆಸ್ಲ್ಯಾರ್
ಡಿಜೆ ಆಸಾತ್	ಮಾಳ್ತೆಲಿಂ ನಾಂತ್!	ಏಕ್ ನಾ!
ಸಂಭ್ರಮ್ ನಾಂತ್!	ಬ್ಯಾಂಡ್ ಆಸಾತ್	
ಇಸ್ಕೂಲಾಂ ಆಸಾತ್	ನಾಚ್ತೆಲೆ ನಾಂತ್!	(ವಾಟಿಪ್ ಪ್ರೇರಿತ್)
ಭುರ್ಗಿಂ ನಾಂತ್!		



ನಿಮ್ಮ ಮನೆಯ ಅಕ್ಕಪಕ್ಕ ಸೀಲ್ ಡೌನ್ ನೆಪದಲ್ಲಿ ಬ್ಯಾರಿಕೇಡ್ ಆಗಿ ನಾಲ್ಕು ಬೊಂಬು ಕಟ್ಟಿದ್ದು ಅಂದ್ರೆ. ಲಕ್ಷ ರೂಪಾಯಿಗಿಂತ ಹೆಚ್ಚು ಬಿಲ್ ಮಾಡಿಕೊಳ್ಳಬಹುದು ನೆನಪಿರಲಿ!

ದಾರಿಯಲ್ಲಿ ಹೋಗಿರೋರನ್ನೆಲ್ಲಾ ನಿಲ್ಲಿಸಿ, ಫ್ಲೀ ಟೆಸ್ಟ್ ಮಾಡಿದ್ದೀವಿ, ಮಾಡಿಸಿಕೊಂಡು ಹೋಗಿ ಅಂತ ಒತ್ತಾಯಿಸಿದ್ದಾರೆ ಅಂದ್ರೆ.. ಆರಾಮಾಗಿರೋರಿಗೂ ಕೊರೋನ ಪಟ್ಟ ಕಟ್ಟಿ ಚಿಕಿತ್ಸೆ ಕೊಡಿಸಲು ಶ್ರಮಿಸಿದ್ದಾರೆ. ಇದರ ಹಿಂದೆ ಏನಿರಬಹುದು? ನಿಮ್ಮ ಊಹೆಗೆ ಬಿಟ್ಟ ವಿಷಯ!

ಸರ್ಕಾರಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿ ಬರುತ್ತಿರುವವರ ಬಳಿ ಆಯುಷ್ಮಾನ್ ಭವ ಸ್ಕೀಮ್ ಅಡಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬಿಲ್ಗಳಿಗೆ ಸಹಿ ಮಾಡಿಸಿಕೊಂಡು ಕಳಿಸಿದ್ದಾರೆ ಎಂಬುದು ನಿಮ್ಮ ಗಮನದಲ್ಲಿರಲಿ!

ಕೊರೋನಾದಲ್ಲಿ ಪ್ರಥಮ ಸ್ಥಾನದಲ್ಲಿದ್ದ ದೆಹಲಿ ಕೊನೆ ಸ್ಥಾನದತ್ತ ಮುಖಮಾಡಿದೆ. ಹದಿನೈದನೇ ಸ್ಥಾನದಲ್ಲಿದ್ದ ಕರ್ನಾಟಕ ಮೊದಲನೇ ಸ್ಥಾನದತ್ತ ಧಾವಿಸುತ್ತಿದೆ! ಸಂಖ್ಯೆ ಜಾಸ್ತಿಯಾದಷ್ಟೂ ಸಂಪಾದನೆ ಜಾಸ್ತಿ ಆಗುತ್ತೆ ಅನ್ನೋ ಜ್ಞಾನೋದಯ ಆಗಿರುವುದು ಸೂಚನೆ ಇದು!

ಖಾಸಗಿ ಆಸ್ಪತ್ರೆಗಳು ನೇರ ದಾಖಲಾತಿಗಿಂತ ಸರ್ಕಾರದ ವತಿಯಿಂದ ಕಳುಹಿಸಿ ಕೊಡುವ ರೋಗಿಗಳನ್ನು ಹೆಚ್ಚಾಗಿ ದಾಖಲಿಸಿಕೊಳ್ಳುತ್ತಿವೆ. ಏಕೆಂದರೆ ದುಡ್ಡು ಕೊಡುವುದರಲ್ಲಿ ನಮಗಿಂತ ಸರ್ಕಾರವೇ ಉತ್ತಮ ಅಂತ ಅವರು ನಂಬಿದ್ದಾರೆ.

ಕಳೆದ ವಾರ ನಾವು ಕರೆ ಮಾಡಿದವರಲ್ಲಿ ಬಹುತೇಕರಿಗೆ ನೆಗಡಿ ಇತ್ತು.. ಕೆಲವರಿಗೆ ಕೆಮ್ಮು ಇತ್ತು! ಅವರೆಲ್ಲಾ ಪ್ರತಿವರ್ಷ ಬರುವ ಕೆಮ್ಮು, ನೆಗಡಿಯನ್ನು ಟ್ರೀಟ್ ಮಾಡಿದಂತೆ ಮಾಡಿಕೊಂಡಿದ್ದಾರೆ. ಈಗ ಅವರೆಲ್ಲರೂ ಸರಿ ಹೋಗಿದ್ದಾರೆ. ಅಂದ್ರೆ ಎಲ್ಲಾ ಕೆಮ್ಮು ನೆಗಡಿ ಕೊರೋನ ಅಲ್ಲ! ಗಂಟಲು ಉರಿ ಇದ್ದಂತಹ ಸ್ನೇಹಿತರೊಬ್ಬರು ನಾಲ್ಕು ಮೆಣಸು ಮತ್ತು ಒಂದು ಉಪ್ಪು ಕಲ್ಲನ್ನು ತಿಂದು ಅದರ ರಸ ಹೀರುತ್ತಾ ಮಲಗಿದ್ದಾರೆ.

ಬೆಳಿಗ್ಗೆಯೊಳಗೆ ಗಂಟಲು ಉರಿ ಮಾಯವಾಗಿದೆ! ಅಂದ್ರೆ ಗಂಟಲು ಉರಿ ಬಂದ ಮಾತ್ರಕ್ಕೆ ಭಯಪಡಬೇಕಿಲ್ಲ! ನೆನಪಿರಲಿ..

ಈ ಕೊರೋನ ಜೊತೆ ಜೊತೆಗೆ ಚೀನಾದಲ್ಲಿ ಮತ್ತೊಂದೆರೆಡು ವೈರಸ್, ಮಲೇಶಿಯಾದಲ್ಲೊಂದು ವೈರಸ್ ಕಾಣಿಸಿಕೊಂಡಿವೆಯಂತೆ! ಇವು ಕೊರೋನಗಿಂತ ಹತ್ತುಪಟ್ಟು ಬಲಿಷ್ಠವಾಗಿವೆಯಂತೆ.. ಅಂದ್ರೆ ಕೊರೋನ ಮುಗಿದ್ರೂ ವೈರಸ್‌ಗಳ ಪರ್ವ ಮುಗಿಯಲ್ಲ. ಇನ್ನೇಲೆ ನಮ್ಮ ಬದುಕು ವೈರಸ್‌ಗಳ ಜೊತೆಗೆ ಶತಕೋಟಿ ಎಂಬ ಮೈಂಡ್ ಸೆಟ್ ನಿಮ್ಮದಾಗಲಿ.

ರಾತ್ರಿ ಹೊತ್ತು ಮನೆಗೆ ಹುಷಾರಾಗಿ ತಲುಪಿ, ಏಕೆಂದರೆ.. ಕೊರೋನಗಿಂತ ತೀವ್ರವಾಗಿ ಸುಲಿಗೆಗಳು ನಡೀತಿವೆ. ಮೊಬೈಲ್, ಚಿಲ್ಲರೆ ಕಾಸಿಗಾಗಿ ಈ ತರಹದ ದಾಳಿ ನಡೆದಿದೆ.

ಹೊರಗಡೆ ಹೋಗೋ ಮುಂಚೆ, ಸರ್ಕಾರ, ಆಸ್ಪತ್ರೆಗಳು ನಮ್ಮನ್ನು ಕಾಪಾಡ್ತಾರೆ ಅನ್ನೋ ಭ್ರಮೆ ಬಿಟ್ಟುಬಿಡಿ.! ಎಲ್ಲಾ ಹೋದ್ರೂ ನಾವು ಮಾತ್ರ ಸಾವಿರ ವರ್ಷ ಬದುಕಿರ್ತೀವಿ ಅಂತ ಅವರು ನಂಬಿದ್ದಾರೆ! ಆದ್ದರಿಂದ ಧರ್ಮ, ಕರ್ಮ ಮರೆತು ಸಾವಿರ ವರ್ಷ ಕ್ಯಾಗುವಷ್ಟು ಸಂಪಾದನೆಗೆ ಇಳಿದಿದ್ದಾರೆ! ಆದ್ದರಿಂದ ಹೊರಗಡೆ ಹೋದಾಗ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ. ಎಲ್ಲಕ್ಕಿಂತ ಮುಖ್ಯವಾಗಿ ಅಂತರ ಕಾಪಾಡಿಕೊಳ್ಳಿ ಸಾಕು! ಏಕೆಂದರೆ ಸಾವು ಬಂದಾಗ ಸಾಯೋಣ! ಯಾರೋ ಸಾಯೋವಾಗ ಯಾಕ್ ಸಾಯೋಣ?

ಈ ಭಯ ಹುಟ್ಟಿಸುವ ಪರಿಸ್ಥಿತಿಯಲ್ಲಿ ಬೇಂದ್ರೆಯವರ ಈ ಮಾತು ನೆನಪಿರಲಿ. “ಸಾವಿಗೆ ನಾನು ಹೆದರೋದಿಲ್ಲ, ಯಾಕೆಂದರೆ ನಾ ಇರೋತನಕ ಅದು ಬರೋದಿಲ್ಲ. ಅದು ಬಂದಾಗ ನಾ ಇರೋದಿಲ್ಲ..”



ಕೃಪೆ: ವಾಟ್ಸಾಪ್

ಸ್ವಚ್ಛ ನಾಗರಿಕರು-ಸ್ವಚ್ಛ ದೇಶ

2014ರ ಅಕ್ಟೋಬರ್ 2ರಂದು ನಮ್ಮ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು 'ಸ್ವಚ್ಛ ಭಾರತ ಅಭಿಯಾನ'ಕ್ಕೆ ಚಾಲನೆ ಕೊಟ್ಟರು. ಐದು ವರ್ಷಗಳಲ್ಲಿ ಅಂದರೆ 2019 ಅಕ್ಟೋಬರ್ 2ರಂದು ಗಾಂಧೀಜಿಯವರ 150ನೇ ಜನ್ಮ ದಿನವನ್ನು ಆಚರಿಸುವಾಗ ಇಡೀ ಭಾರತ ಸ್ವಚ್ಛವಾಗಬೇಕು ಎಂಬ ಚಿಂತನೆ, ಸದುದ್ದೇಶ ಇದರ ಹಿಂದಿತ್ತು.

ಆದರೆ ಭಾರತ ಸ್ವಚ್ಛವಾಗಿದೆಯೇ? ಎಷ್ಟೋ ಕೆಲಸಗಳು ಆಗಿವೆ. ಒಂದಷ್ಟು ಜನ ಜಾಗೃತರಾಗಿದ್ದಾರೆ ಎಂಬುದನ್ನು ಬಿಟ್ಟರೆ ಸ್ವಚ್ಛತೆಯೆಂಬುದು ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ. ಕಳೆದ ವರ್ಷದ ಮಳೆಗಾಲದಲ್ಲಿ ಮಂಗಳೂರಿನ ಪಚ್ಚನಾಡಿಯ ಡಂಪಿಂಗ್ ಯಾರ್ಡ್‌ನ ಕಸದ ರಾಶಿ ಹರಿದು ಬಂದು ಹಲವರ ಮನೆಗಳನ್ನು ಕೆಡವಿ ಹಾಕಿದ್ದು, ತೋಟವನ್ನು ಹೊಸಕಿ ಹಾಕಿದ್ದನ್ನು ಹಲವರು ವಾಟ್ಸಾಪ್‌ನಲ್ಲಿ ನೋಡಿರಬಹುದು. ಒಂದೆರಡು ಮಳೆಗೇ ಪಟ್ಟಣಗಳ ಚರಂಡಿಗಳು ತುಂಬಿ ನೀರು ರಸ್ತೆಗೆ ಹರಿದು ಕೃತಕ ನೆರೆ ಆಗುವುದನ್ನೂ ನಾವು ಕೇಳಿದ್ದೇವೆ. ನೋಡಿದ್ದೇವೆ. ಇಲ್ಲಿ ವಿಲನ್ 'ಕಸ'. ಕಸ ಉಂಟುಮಾಡುವ ಅನಾಹುತಗಳಿಗೆ ಲೆಕ್ಕವಿಲ್ಲ. ಈ ನಿಟ್ಟಿನಲ್ಲಿ ಸ್ವಚ್ಛತೆಯ ಕುರಿತು, ಸ್ವಚ್ಛ ದೇಶದ ಕುರಿತು ನಾವು ಗಂಭೀರವಾಗಿ ಚಿಂತಿಸಬೇಕಿದೆ.

ಮಾಲಿನ್ಯ ಎಂಬುದು ಬಹುದೊಡ್ಡ ಸಮಸ್ಯೆ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ. ಇಷ್ಟೊಂದು



ಚಿತ್ರಿಸಿ ಪಿ.ವಿ

ಪ್ರಮಾಣದ ಮಾಲಿನ್ಯಕ್ಕೆ ಕಾರಣರು ಯಾರು? ವಿಚಾರ ಮಾಡಿದ್ದೇವೆಯೇ? ಖಂಡಿತಾ ನಾವೇ ಕಾರಣರು. ಯಾವುದೇ ಪ್ರಾಣಿ-ಪಕ್ಷಿಗಳು ಕಸ ಹಾಕಿಲ್ಲ. ಅನ್ಯಗ್ರಹದಿಂದ ತಂದು ಯಾರೂ ಕಸವನ್ನು ಸುರಿದಿಲ್ಲ. ಆಧುನಿಕತೆಯ ಹೆಸರಲ್ಲಿ ನಾವು ಮಾಡಿದ ಅನ್ವೇಷಣೆಗಳ ಪರಿಣಾಮವಾಗಿ ಕಸದ ಬೆಟ್ಟ ಬೆಳೆಯುತ್ತಿದೆ. ಪ್ಲಾಸ್ಟಿಕ್ ಎಂಬ ಮಹಾಮಾರಿ, ಸಿಂಥೆಟಿಕ್ ಬಟ್ಟೆಗಳು, ಕಾರ್ಖಾನೆಯ ತ್ಯಾಜ್ಯ ಇತ್ಯಾದಿಗಳು ಪರಿಸರದ ಕಸದ ಬಹುಮುಖ್ಯ ಅಂಗಗಳು. ನಾವು ಹಾಕಿದ ಕಸದಿಂದ ನಾವೇ ಬಾಧೆ ಪಡುತ್ತಿದ್ದೇವೆ ಎಂಬುದು ಎಷ್ಟು ಹಾಸ್ಯಾಸ್ಪದ ವಿಚಾರ! ಆದರೂ ಅದೇ ವಾಸ್ತವ. ಬುದ್ಧಿವಂತರಾದ ನಾವು ನಮ್ಮ ಮೂರ್ಖತನದಿಂದ ಪರಿಸರವನ್ನು ಮಲಿನಗೊಳಿಸುತ್ತಿದ್ದೇವೆ. ಅದರಿಂದ ಉಂಟಾಗುವ ದುಷ್ಪರಿಣಾಮವನ್ನು ಅನುಭವಿಸುತ್ತಲೇ ಇದ್ದೇವೆ.

ಮನೆ ಸ್ವಚ್ಛವಾಗಿರಬೇಕಾದರೆ ಮನಸ್ಸು ಸ್ವಚ್ಛವಾಗಿರಬೇಕು. ಮನೆಗಳು ಸ್ವಚ್ಛವಾದರೆ ದೇಶ ಸ್ವಚ್ಛವಾಗುತ್ತದೆ ಎಂದು ನಾವು ಭಾವಿಸಿರುತ್ತೇವೆ. ಆದರೆ ನಮ್ಮ ಮನೆಗಳು ಸ್ವಚ್ಛವಾಗಿಯೇ ಇರುತ್ತವೆ. ಆದರೆ

ಕಾಚಾರಾಚಿಂ ಯಾ ಇತರ್ ಆಮಂತ್ರಣ್ ಪತ್ರಾಂ ಧೊಡ್ಯಾಚ್ ಘಂಟ್ಯಾಂನಿ ತಯಾರ್!
ವಿಂಚವ್ಣೆಕ್ ದೊನ್ರಿ ಥರಾಂಚಿಂ ಕಾರ್ಡಾಂ! ಕಂಪ್ಯೂಟರ್ ಕಂಪೋಸಿಂಗ್ ಆಫ್‌ಸೆಟ್ ಪ್ರಿಂಟಿಂಗ್

ಸಂಪರ್ಕ ಕರಾ:

ಮಿರಾ ಪ್ರಿಂಟರ್ಸ್

ಕಪಿತಾನಿಯೊ ಇಸ್ಕೊಲಾ ಲಾಗ್ನಾರ್, ಪಂಪ್‌ವೆಲ್, ಮಂಗ್ಳೂರ್-2. ಫೋನ್ : 0824-4285497, 9108175497

ಪರಿಸರ ಸ್ವಚ್ಛವಾಗಿಲ್ಲ. ದೇಶ ಸ್ವಚ್ಛವಾಗಿಲ್ಲ. ಅಂದರೆ ನಮ್ಮ ಮನಸ್ಸು ಸ್ವಚ್ಛವಾಗಿಲ್ಲ ಅಂತಲೇ ಅರ್ಥ. ಮನೆಯನ್ನು ಸ್ವಚ್ಛಗೊಳಿಸುವ ನಾವು ಆ ಕಸವನ್ನು ಚರಂಡಿಗೋ, ನದಿಗೋ, ರಸ್ತೆಗೋ, ಇನ್ನೊಬ್ಬರ ಕಾಂಪೌಂಡ್‌ಗೋ ಹಾಕಿದರೆ ನಮ್ಮ ಮನಸ್ಥಿತಿ ಸ್ವಚ್ಛವೆಂದು ಹೇಳಬಹುದೇ? ಸ್ವಚ್ಛ ನಾಗರಿಕರು ಅಂದರೆ ಸ್ವಚ್ಛ ಮನಸ್ಸಿನ ನಾಗರಿಕರಿಂದ ಮಾತ್ರ ಸ್ವಚ್ಛ ದೇಶ ಕಟ್ಟಲು ಸಾಧ್ಯ. ನಾವು ಅಂದರೆ ನಮ್ಮ ಮನೆ ಎಂಬ ಸಂಕುಚಿತ ಭಾವನೆ ತೊರೆದು ದೇಶವೇ ನಮ್ಮ ಕುಟುಂಬ, ಈ ಪ್ರಪಂಚವೇ ನಮ್ಮ ಕುಟುಂಬ, ಎಲ್ಲಾ ಮಾನವರೂ ನಮ್ಮ ಸಹೋದರ ಸಹೋದರಿಯರು ಎಂಬ ಭಾವನೆಯನ್ನು ನಾವು ತಳೆದರೆ ಎಲ್ಲೆಂದರಲ್ಲಿ ಕಸ ಹಾಕಲು ನಮಗೆ ಖಂಡಿತಾ ಮನಸ್ಸು ಬರುವುದಿಲ್ಲ. ಯಾವಾಗ ನಾಗರಿಕರು ಸ್ವಚ್ಛವಾಗಿರುತ್ತಾರೋ ಆಗ ದೇಶ ಸ್ವಚ್ಛವಾಗುತ್ತದೆ. ಅದು ಪರಿಸರದ ಸ್ವಚ್ಛತೆಯೂ ಹೌದು, ಮಾನಸಿಕ ಸ್ವಚ್ಛತೆಯೂ ಹೌದು. ಸಾಮಾಜಿಕ ಸ್ವಾಸ್ಥ್ಯವನ್ನೂ ಕೂಡಾ ಸ್ವಚ್ಛತೆಯ ಒಂದು ಅಂಶ ಎಂದೇ ಪರಿಗಣಿಸಬೇಕು. ವಿಕೃತ ಮನಸ್ಸಿನವರಿಂದಾಗಿ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತಿದೆ. ಕೋಮು ಗಲಭೆಗಳನ್ನು ಹುಟ್ಟು ಹಾಕುವವರು ಮಾನಸಿಕ ಸ್ವಾಸ್ಥ್ಯ ಇಲ್ಲದವರು. ಜಾತಿಯ ಹೆಸರಲ್ಲಿ, ಧರ್ಮದ ಹೆಸರಲ್ಲಿ ಇತರರಿಗೆ ತೊಂದರೆ ಕೊಡುವವರು ಮಾನಸಿಕ ಸ್ವಾಸ್ಥ್ಯ ಇಲ್ಲದವರು. ಇದು ದೊಡ್ಡ ವಿಚಾರಗಳಾಯ್ತು. ಇನ್ನೊಬ್ಬರ ಏಳಿಗೆಯನ್ನು ಕಂಡು ಅಸೂಯೆ ಪಡುವವರಲ್ಲೂ, ಇನ್ನೊಬ್ಬರಿಗೆ ಕೆಡುಕು ಬಯಸುವವರಲ್ಲೂ ಮಾನಸಿಕ ಸ್ವಾಸ್ಥ್ಯ ಇರಲು ಸಾಧ್ಯವೇ ಇಲ್ಲ. ಅಂದರೆ ಬಹುತೇಕ ನಾಗರಿಕರ ಮನಸ್ಸುಗಳು

ಒಂದಲ್ಲ ಒಂದು ಕಾರಣದಿಂದ ಸ್ವಸ್ಥವಾಗಿಯೂ, ಸ್ವಚ್ಛವಾಗಿಯೂ ಇಲ್ಲ.

ದೇಶ ಸ್ವಚ್ಛವಾಗಬೇಕಾದುದು ಪರಿಸರದ ದೃಷ್ಟಿಯಿಂದ ಮಾತ್ರವಲ್ಲ. ವ್ಯವಸ್ಥೆಯ ಆಂತರಿಕ ಸ್ವಚ್ಛತೆ ಆಗಬೇಕಿದೆ. ಸಾಮಾಜಿಕ, ರಾಜಕೀಯ ಆರ್ಥಿಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಸ್ವಚ್ಛತೆ ಆಗಬೇಕಿದೆ. ಭ್ರಷ್ಟಾಚಾರ, ಲಂಚಗುಳಿತನ, ಸ್ವಜನ ಪಕ್ಷಪಾತ, ಕಪ್ಪು ಹಣದ ವ್ಯವಹಾರ, ಕಳ್ಳ ನೋಟು, ಕಳ್ಳಸಾಗಾಣಿಕೆ, ಕಾಳಸಂತೆ ಇತ್ಯಾದಿಗಳೆಲ್ಲಾ ದೂರವಾಗಬೇಕಿದೆ. ಅತ್ಯಾಚಾರ, ಅನೈತಿಕತೆ, ಅವ್ಯವಹಾರ ಹಗರಣಗಳು ಮರೆಯಾಗಬೇಕಿದೆ. ಮೋಸ, ವಂಚನೆಗಳು ದೂರವಾಗಬೇಕಿದೆ. ಪರಸ್ಪರದಲ್ಲಿ ಗೌರವ, ನಂಬಿಕೆ, ಪ್ರೀತಿ, ಸಹಿಷ್ಣುತೆ, ಸಹಕಾರ-ಮನೋಭಾವ ತುಂಬಿ ತುಳುಕಬೇಕಿದೆ. ಇಂತಹ ಸಕಾರಾತ್ಮಕ ಗುಣಗಳು ಮನುಷ್ಯರಾದ ನಮ್ಮಲ್ಲಿ ತುಂಬಿದರೆ ದೇಶದಲ್ಲಿ ಯಾವುದೇ ಕ್ಷೇತ್ರದಲ್ಲಿ ಕೊಳಕು ಉಳಿಯುವುದಿಲ್ಲ. ನ್ಯಾಯ, ನಿಷ್ಠೆ ಎಲ್ಲೆಲ್ಲೂ ತುಂಬುತ್ತದೆ. ಪರಿಸರ ಪ್ರಜ್ಞೆ ತಾನಾಗಿ ಮೂಡುತ್ತದೆ. ಪ್ರಪಂಚದ ಕುರಿತಾದ, ಮಾನವ ಸಮೂಹದ ಕುರಿತಾದ ಸಹಜ ಕಾಳಜಿ, ಕಸ ಹಾಕುವುದರಿಂದ ಮನುಷ್ಯನನ್ನು ತಡೆಯುತ್ತದೆ. ಹಾಗಾಗಿ ಪರಿಸರವೂ ಸ್ವಚ್ಛವಾಗುತ್ತದೆ. ಆದುದರಿಂದ ಯಾವಾಗ ಪ್ರತಿಯೊಬ್ಬ ನಾಗರಿಕನೂ ದೈಹಿಕ, ಮಾನಸಿಕ, ಸಾಮಾಜಿಕ, ರಾಜಕೀಯ, ಆಧ್ಯಾತ್ಮಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಸ್ವಚ್ಛವಾಗಿರುತ್ತಾನೋ ಆಗ ದೇಶ ಸಂಪೂರ್ಣ ಅರ್ಥದಲ್ಲಿ ಸ್ವಚ್ಛವಾಗುತ್ತದೆ. ಸುಖ, ಸಮೃದ್ಧಿ, ನೆಮ್ಮದಿ ತುಂಬಿ ತುಳುಕುತ್ತದೆ.



'ಸುದ್ದಿ ಬಿಡುಗಡೆ' ಪತ್ರಾರ್ ಕಾಚಾರಾಚೆ, ಜಲ್ಮಾದಿಸಾಚೆ ಶುಭಾಶಯ್ ಆನಿ ಕಳವ್ಣೊ, ಶ್ರದ್ಧಾಂಜಲಿ, ವೆವಹಾರಿಕ್ ಜಾಯ್ರಾತಾಂ ಆನಿ ವರ್ದೊ ದೀಂವ್ಕ್ ಆಸಾತ್ ತರ್ ಸಂಪರ್ಕ್ ಕರಾ: ಸಂತೋಷ್ ಮೊರಾಸ್ ವರ್ದೆಗಾರ್: 'ಸುದ್ದಿ ಬಿಡುಗಡೆ', ಪ್ರತಿನಿಧಿ: 'ರಾಕ್ಲೊ', ಮೊ: 9448465127 e-mail: morassanthosh@yahoo.com
 ವಿ.ಸೂ.: 'ರಾಕ್ಲೊ', 'ಕಾಬುಲೊ', 'ಸೆವಕ್' ಪತ್ರಾರ್ಕ್
 ವರ್ದೆಗಾರ್, 'ಪುತ್ತೂರ್ದೆಂ ನೆಕೆತ್' 'ಸಮಾಚಿಚೊ ಆರ್ದೊ', 'ಆವಯ್', ಪತ್ರಾರ್ಕ್ ಆನಿ ಕನ್ನಡ, ಇಂಗ್ಲಿಷ್ ದಿಸಾಳ್ಕಾಂಚೆರ್, ಜಾಯ್ರಾತಾಂ ಆನಿ ವರ್ದೊ ದಿವ್ಯೆತ್.

ಕೊರೊನಾ, ಚತ್ರಾಯ್ ಸಾಂಬಾಳಾ

ಹೆಂ ಲೇಕನ್ ತುಮಿ ವಾಚ್ತಾನಾ ಕೊರೊನಾ ವೈರಸ್ ಆಮ್ಚ್ಯಾ ಘರಾ ಭಿತರ್ ಯೇವ್ನ್ ರಾವ್ಲಾಂ. ಚತ್ರಾಯ್ ಘನಾಂತ್ ತರ್ ತೆಂ ತುಮ್ಕಾಂ ಗ್ರಾಸುಂಕ್ ಭಿತರ್ ಯೆತಲೆಂ. ಚತ್ರಾಯ್ ಸಾಂಬಾಳಾ. ಭಿರಾಂತ್ ಮಾತ್ ಪಾವನಾ, ಬಗಾರ್ ಚತ್ರಾಯ್ ಅತೀ ಗರ್ಜ್.

ತುಮ್ಚ್ಯಾ ಘರಾಂತ್ ಮಾಲ್ಪಡಿಂ ಆನಿ ಪಿಡೆಸ್ ಆಸ್ಲಿಂ ಆಸಾತ್ ತರ್ ಹಿ ಚತ್ರಾಯ್ ಚಡ್ ಗರ್ಜ್ ಚಿ. ಕೊರೊನಾ ವೈರಸಾ ಥಾವ್ನ್ ಮರ್ಣಾಂ ಫಕತ್ 3% ಮ್ಹಣ್ ವಿಶ್ವ್ ಭಲಾಯ್ಕೆ ಸಂಸ್ಕಾರ್ಣ್ ಕಳಯ್ಲಾಂ. ಪುಣ್ ಹೊ ಸಂಕೊ ಚಡ್ ಆಸ್ಲೆತಾ ಮ್ಹಣ್ ಆತಾಂ ದುಬಾವ್ ಯೆತಾ. ಉತರ್ ಪ್ರಾಯ್ ವಾ ಹೆರ್ ಕಾರಣಾಂನಿ ಭಲಾಯ್ಕಿ ಬರಿ ನಾತ್ಲ್ಯಾಂ ಥಂಯ್, ಕುಡಿಂತ್ ಪಿಡೆಂ ವಿರೋಧ್ ಝುಜ್ಚೆ ಸಕತ್ ಉಣಿ ಆಸ್ಲ್ಯಾಂ ಥಂಯ್ ಮರಣ್ ಪಾವ್ಲ್ಯಾಂಚೊ ಸಂಕೊ ಚಡ್. ಪನ್ನಾಸ್ ವರ್ಸಾಂ ಪ್ರಾಯ್ ಭಿತರ್ಯಾಂಕ್ ಕೊರೊನಾ ವೈರಸಾಚಿ ಪಿಡಾ ಲಾಗ್ಲ್ಯಾರ್, ಹಜಾರ್ ಜಣಾಂ ಪಯ್ಕಿಂ 4 ಜಣ್ ಮರಣ್ ಪಾವ್ತಾತ್. 80 ವರ್ಸಾಂ ಪ್ರಾಯ್ ಉಪ್ರಾಂತ್ ಹೊ ಸಂಕೊ 150. ಪಯ್ಲೆಂಚ್ ಭಲಾಯ್ಕಿ ನಾಜೂಕ್ ಆಸ್ಲೆಲ್ಯಾಂನಿ ಹೆರಾಂ ಪ್ರಾಸ್ ಚಡ್ ಚತ್ರಾಯ್ ಘೆಂವ್ಕ್ ಜಾಯ್. ಜೆರಾಲ್ ಥರಾನ್ ಭಲಾಯ್ಕಿ ಬರಿ ಆಸ್ಲ್ಯಾಂಕ್ ಎಕಾವೆಳಾ ಪಿಡಾ ಲಾಗ್ಲ್ಯಾರೀ ಅನಾಹುತ್ ಘಡ್ಲೊ ಸಂಭವ್ ಉಣೊ.

ಕೊರೊನಾ ಪಿಡಾ ಕಶಿ ಯೆತಾ?

ಕುಡಿ ಭಿತರ್ ಪಾವ್ಲೆಲಿಂ ಪಿಡೆಚಿಂ ವೈರಸಾಂ ನಾಕಾಂತ್, ತಾಳ್ಯಾಂತ್ ಆಸ್ತಾತ್. ವೈರಸಾಂ ಆಸ್ಲೆಲ್ಯಾ ವ್ಯಕ್ತಿನ್ ಶಿಂಕೊ ಕಾಡ್ತಾನಾ ವಾ ಖೊಂಕ್ಲಿ ಕಾಡ್ತಾನಾ, ತಾಚ್ಯಾ ಉಸ್ತಾಸಾ ಸಾಂಗಾತಾ ಭಾಯ್ರ್ ಉಸಳ್ಚ್ಯಾ ದ್ರವಚ್ಯಾ ಸೂಕ್ಷ್ಮ ಥೆಂಚ್ಯಾಂನಿ (droplets) ವೈರಸಾಂ ಆಸ್ತಾತ್. ಹೆ ಥೆಂಚೆ ಲಾಗ್ನರ್ ಆಸ್ಲೆಲ್ಯಾ ಖಿಟ್ಟಾಂಚೆರ್, ಕದಲ್, ಮೇಜ್, ದಾರಾಂಚೆ ಹಾತಾಳೆ ವಾ ಸಾರ್ವಜನಿಕ್ ಸುವಾತೆನಿ ವಾಹನಾಂಚ್ಯಾ ಬಸ್ಕೆಂಚೆರ್, ಹಾತಾಳ್ಯಾಂಚೆರ್ ಅಶೆಂ ಹರ್ ಸುವಾತ್ಯಾಂನಿ ಪಡೊನ್ ಆಸ್ತಿತ್.

ಸಾರ್ವಜನಿಕ್ ಸುವಾತೆನಿ- ಮಾರ್ಕೆಟಿಂತ್, ಆಂಗ್ಡಿಂನಿ, ಸುಪರ್ ಮಾರ್ಕೆಟ್, ಇಗರ್ಜ್, ಇಮಾಜ್ ಅಶೆಂ ಖಿಂಚ್ಯಾಯ್ ಸುವಾತೆರ್, ಬಸ್ಸಾಚೆರ್, ರಿಕ್ಶಾಚೆರ್,



ಡಾ. ಎಡ್ವರ್ಡ್ ನಜೆತ್

ಲಿಫ್ಟಾಚ್ಯಾ ಬಟನಾಂಚೆರ್! ಖಿಯಾಸರ್ ವೈರಸಾಂ ಆಸ್ತಾತ್ ಮ್ಹಣೊಂಕ್ ಜಾಯ್ನಾ.

ವೈರಸಾಂ ತ್ಯಾ ಸುವಾತೆನಿ ಪಡೊನ್ ಆಸ್ಲಿಂ ಸೂಕ್ಲಿಮ್ ಕಣಾಂ, ದೊಳ್ಯಾಂಕ್ ದಿಸನಾಂತ್. ಹಾವ್ಯಾಚೆರ್ ಹೊಂದೊನ್ ಹಿಂ ವೈರಸಾಂ ಸಬಾರ್ ವೊರಾಂ ವಾಂಚೊಂಕ್ ಸಕ್ತಾತ್. ತ್ಯಾ ಜಾಗ್ಡಾಂನಿ ಹಾತ್ ಭೊಂವ್ಡಾಯ್ಲ್ಯಾರ್ ಹೆರಾಂಚ್ಯಾ ಹಾತಾಂಕ್ ವೈರಸಾಂ ಬದಲ್ತಾತ್. ಅಶೆಂ ಪಿಡೆಚಿಂ ವೈರಸ್ ಲಾಗ್ಲೆಲೆ ಹಾತ್ ಭಲಾಯ್ಕೆವಂತ್ ಮನ್ಯಾನ್ ಆಪ್ಲ್ಯಾ ನಾಕಾ-ತೊಂಡಾ ಸರ್ಶಿಂ ವ್ಹೆಲ್ಯಾರ್ ವೈರಸ್ ಕುಡಿ ಭಿತರ್ ವೆತಾತ್. ಹಾಕಾ droplet transmission ಮ್ಹಣ್ತಾತ್.

ಹೆ ವೈರಸ್ ಕೊಣಾಯ್ಕೀ ಲಾಗ್ತೆ. ಅಶೆಂ ಲಾಗ್ಲ್ಯಾ ಜಾಯಿತ್ತಾಂಕ್ ವ್ಹಯ್ಲ್ಯಾಬಾರ್ ಶೆಳ್ ಆನಿ ಮಾತ್ಲೊ ತಾಪ್ ಆಸ್ತಾ. ಆನಿ ತೆ ತ್ಯಾ ವೆಳಾರ್ ಜಾಯಿತ್ತೆ ಕಡೆನ್ ವೈರಸ್ ಶಿಂಪ್ಡಾಂವ್ಕ್ ಸಕ್ತಾತ್. ತುಜ್ಯಾ ಸುತ್ತರಾಂತ್ ಆಸ್ಲಿಂ ಕೊಣಾಯ್ ಥಂಯ್ ಹಿಂ ವೈರಸಾಂ ಆಸ್ಲೆತ್.

ಕೊರೊನಾ ಕಶೆಂ ಚುಕವ್ತೆತ್?

ಜಾಯಿತ್ತಿಂ ವೈರಸಾಂ ವಯ್ರ್ ವಿವರಾಯಿಲ್ಲಾ (droplet transmission) ರಿತಿಂತ್ ಕುಡಿ ಭಿತರ್ ಸರ್ಸಾತ್ ಜಾಲ್ಲ್ಯಾನ್, ಜೆರಾಲ್ ಥರಾನ್ ಹೆರ್ ಥರಾಂಚ್ಯಾ ವೈರಸಾಂಚೊ ಸಂಪರ್ಕ್ ಆಡಾಂವ್ಕ್ ಜಾಗ್ರುತೆನ್ ಆಸೊಂಕ್ ಜಾಯ್. ಸಾಮಾನ್ಯ್ ಶೆಳ್ ವಿಸ್ತಾರೊನ್ ವಚನಾಶೆಂ ಕಿಶೆಂ ಚತ್ರಾಯ್ ಘೆವ್ತೆತಾ ತಿಚ್ ಚತ್ರಾಯ್ ಕೊರೊನಾ ವೈರಸಾಚೊ ಸಮಸ್ಲೊ ಆಡಾಂವ್ಲೆ ಖಾತಿರಾಯೀ ಉಪ್ಕಾರ್.

* ಶೆಳ್ ತಾಪ್ ಆಸ್ಲ್ಯಾ ಪಿಡೆಸ್ತಾಂಚಿ ಭೆಟ್ ಕೆಲ್ಲ್ಯಾಂತ್ ಬಾಧಕ್ ನಾ.

* ತಸಲ್ಯಾ ವ್ಯಕ್ತಿಚ್ಯಾ ಭೋವ್ ಲಾಗ್ನರ್ ಆಸೊಂಕ್

ನಜೊ. ತಸಲ್ಯಾ ವ್ಯಕ್ತಿಕ್ ಹಾತ್ ಮೆಳಂವ್ಕ್ ನಜೊ.

- * ವೈರಸ್ ಸಮಸ್ಯೊ ಆಸ್ಲೆಲ್ಯಾಂ ಥಾವ್ನ್ ಲಗ್ವೆಗ್ ಏಕ್ ಮೀಟರ್ (ತೀನ್ ಫುಟ್) ತಿತ್ಲೊ ಅಂತರ್ ದವರೊ ಬರೊ.
- * ಗರ್ದೆ ಭಾಯ್ರ್ ಕದೆಲ್, ಮೇಜ್ ವಾ ಸಾರ್ವಜನಿಕ್ ಜಾಗ್ಯಾಂನಿ ಹೆರ್ ಸುವಾತೆಂಚೆರ್, ಕುಂದೊ, ವಣದ್ ಅಶೆಂ ಗರ್ಜ್ ನಾತ್ಲೆ ಕಡೆನ್ ಹಾತ್ ಭೊಂವ್ಡಾಯ್ನಾಯೆ. ತರೀ ಜಾಯ್ತೆ ಪಾಪ್ಲಿಂ ಆಮ್ಚ್ಯಾ ಗುಮನಾ ವಿಣೆಂ ದೊಳ್ಯಾಂಕ್ ದಿಸನಾಸ್ಚ್ಯಾ ಹೆರಾಂಚ್ಯಾ ಉಸ್ವಾಸಾಚ್ಯಾ ಕಣಾಂಕ್ ಆಮ್ಚೆ ಹಾತ್ ಲಾಗ್ತಿತ್. ತೆ ಹಾತ್ ಗುಮಾನ್ ನಾಸ್ತಾಂ ನಾಕಾ ತೊಂಡಾಕ್ ಲಾಗ್ಲ್ಯಾರ್ ವೈರಸ್ ಕುಡಿ ಭಿತರ್ ವೆತಾತ್.
- * ವಾರ್ಯಾರ್ ಉಬೊನ್ ವೈರಸ್ ಕುಡಿ ಭಿತರ್ ವಚನಾಂತ್.
- * ವೈರಸ್ ತಾಪ್ ಆಸ್ಲಲ್ಯಾ ವ್ಯಕ್ತಿಚ್ಯಾ ಸುತ್ತರಾಕ್ ಗೆಲ್ಲ್ಯಾ ತಕ್ಷಣ್, ಸಾಬು ಫಾಲ್ನ್ ಬರ್ಯಾನ್ ಹಾತ್ ಧುಂವ್ಕ್ ಜಾಯ್. ಘರಾ ಭಾಯ್ರ್ ಸಾರ್ವಜನಿಕ್ ಸುವಾತೆಂಕ್ ವಚೊನ್ ಆಯಿಲ್ಲ್ಯಾ ತಕ್ಷಣ್ ಹಾತ್ ಧುಂವ್ಚಿ ಸವಯ್ ಬರಿ. ತವಳ್ ತವಳ್ ಹಾತ್ ಧುಂವ್ಚಿ ಸವಯ್ ಕರಾ.
- * ಘರಾ ಭಾಯ್ರ್ ವೆತಾನಾ ಹಾತ್ ಧುಂವ್ಕ್ ಸಾಬು ಮೆಳನಾ ಜಾಲ್ಲ್ಯಾನ್ ಸ್ಯಾನಿಟೈಸರ್ ವಾಪ್ಪಿಯೆತಾ. ಸ್ಯಾನಿಟೈಸರಾಂ ಪ್ಲಾಸ್ ಸಾಬು ವಾಪ್ಪುನ್ ಹಾತ್ ಧುಂವ್ಚೆಂ ಬರೆಂ.
- * ಘರಾ ಭಿತರ್ ಆಸ್ಲಲ್ಯಾಂನಿ ತವಳ್ ತವಳ್ ಹಾತ್ ಧುಂವ್ಚಿ ಗರ್ದೆ ನಾ.
- * ಪಿಡಾ ನಾತ್ಲೆಲ್ಯಾಂನಿ ಮುಸ್ಕಾರಾಕ್ ಮಾಸ್ಕ್ ಬಾಂದ್ಲಲ್ಯಾಂತ್ ಪ್ರಯೋಜನ್ ನಾ. ಪಿಡೆಸ್ತಾಚಿ ಜತನ್ ಘೆತೆಲ್ಯಾಂನಿ ನಿರ್ದಿಷ್ಟ ಧರಾಚೆಂ ಮಾಸ್ಕ್ ಬಾಂದ್ಲಲ್ಯಾಂತ್ ಪಿಡಾ ಲಾಗ್ಚೆ ಸಂದ್ರಾಪ್ ಉಣೆಂ. ಸಾಮಾನ್ಯ ಸರ್ಜಿಕಲ್ ಮಾಸ್ಕ್ ಬಾಂದ್ಲಲ್ಯಾಂತ್ ಪಿಡಾ ಲಾಗ್ಚಿ ಆಡಾಂವ್ಕ್ ಜಾಯ್ನಾ.

ಘರಾ ಭಿತರ್ ಕಿತ್ಯಾಕ್ ರಾವಚೆ?

- * ಕೊರೊನಾ ಪಿಡೆಚೆ ವೈರಸ್ ಆಮ್ಚ್ಯಾ ಭೊಂವ್ತಿಂ ಆಸ್ಚೆ ಕಿತ್ಲೆಂ ಚತ್ರಾಯ್ ಘೆತ್ಲಾರೀ ಆಮ್ಕಾಂ ಲಾಗ್ತೆತಾ

ದೆಕುನ್ ಆಮಿ ಘರಾ ಭಿತರ್ ರಾಂವ್ಚೆಂ ಬರೆಂ. ದೋನ್ ಹಫೆ ಸಕ್ವಡ್ ಘರಾ ಭಿತರ್ಚ್ ರಾವ್ತಿತ್ ತರ್ ಎಕ್ಲ್ಯಾ ಥಾವ್ನ್ ದುಸ್ರ್ಯಾಕ್ ವಿಸ್ತಾರುನ್ ವೆಚೆಂ ಆಡಾವ್ಯೆತ್. ಮ್ಹಾಕಾ ಕಿತೆಂಯ್ ಜಾಂವ್ಚೆಂ ನಾ ಮ್ಹಣ್ ಆಳ್ನಾಯ್ ಕರಿನಾಕಾತ್.

- * ಸರ್ಕಾರಾನ್ ದಿಲ್ಲ್ಯಾ ಸೂಚನಾ ಖಾಲ್ ಘರಾ ಭಿತರ್ಚ್ ರಾವಾ.

ಭಲಾಯ್ಕಿ ನಾಜೂಕ್ ಆಸ್ಲಿಂ, ಸಾಟ್ ವರಾಂ ಪ್ರಾಯೆ ವಯ್ಲಿಂ ಕಿತ್ಲ್ಯಾ ಬರ್ಯಾ ಭಲಾಯ್ಕಿನ್ ಆಸ್ಲಾರೀ ಘರಾ ಭಾಯ್ರ್ ವಚನಾಕಾತ್. ಗರ್ದೆಚ್ಯೊ ವಸ್ತು ಹಾಡುಂಕ್ ಕೊಣಾಯ್ ತರ್ನಾಚ್ಯಾಂಚಿ ಮಜತ್ ಘೆಯಾ.

ಕೊರೊನಾ ಆಯ್ಲ್ಯಾರ್ ಕಿತೆಂ ಕರಿಚೆ?

ಹೆರ್ ಸಬಾರ್ ವೈರಸಾಂ ಥಾವ್ನ್ಯಾಯಿ ತಾಳೊ ದೂಕ್, ಶೆಳ್, ತಾಪ್, ಆಂಗ್ಲಾಂಗ್ ದೂಕ್ ಯೆವ್ಯೆತ್ ಜಾಲ್ಲ್ಯಾನ್ ಶೆಳ್, ತಾಪ್ ಆಸ್ಲಲ್ಯಾ ತಕ್ಷಣ್ 'ಕೊರೊನಾ' ಮ್ಹಣ್ ಭಿರಾಂತ್ ನಾಕಾ. ತುಮ್ಚ್ಯಾ ಸದಾಂಚ್ಯಾ ದಾಕ್ಟೆರಾಕ್ ಮೆಳೊನ್ ವಕತ್ ಘೆಯಾ. ಉಸ್ವಾಸ್ ಕಾಡುಂಕ್ ತ್ರಾಸ್ ಜಾಲ್ಯಾರ್ ವಾ ಪಿಡಾ ಚಡ್ ಜಾಯಿತ್ ಆಸಾ ಮ್ಹಣ್ ಭೊಗ್ಲ್ಯಾರ್ ಮೆಡಿಕ್‌ಲ್ ಕೊಲೆಜಿಚ್ಯಾ ಆಸ್ಪೆತ್ರೆಂಕ್ ವಚೆತಾ. ಮಂಗ್ಳುರಾಂತ್ ಫಾದರ್ ಮುಲ್ಲರ್ ಆಸ್ಪೆತ್ರೆ, ಕೆ.ಎಂ.ಸಿ. ಆಸ್ಪೆತ್ರೆ, ವೆನ್ಲೊಕ್ ಆಸ್ಪೆತ್ರೆ, ಯೆನೆಪೋಯಾ, ಕೆ.ಎಸ್. ಹೆಗ್ಡೆ ಆಸ್ಪೆತ್ರೆ; ಉಡುಪಿ, ಮಣಿಪಾಲ್ ಸುತ್ತೂರಾಂತ್ ಮಣಿಪಾಲ್ ಕೆ.ಎಂ.ಸಿ. ಆಸ್ಪೆತ್ರೆ, ಅಜ್ಜರಕಾಡ್ ಸರ್ಕಾರಿ ಆಸ್ಪೆತ್ರೆ ಅಶೆಂ ವಚೆತ್.

ಹೆರ್ ಪಿಡಾ ಆಸೊನ್, ನಿರ್ದಿಷ್ಟ ಎಕಾ ದಾಕ್ಟೆರಾ ಕಡೆನ್ ವಕತ್ ಘೆವ್ನ್ ಆಸಾತ್ ತರ್, ಶೆಳ್, ತಾಪ್ ಆಸ್ತಾನಾಯ್ ತಾಚಿ ಸಲಹಾ ಘೆಯಾ. ಕೊರೊನಾ ವೈರಸಾಚೊ ಸಮಸ್ಯೊ ಆಸ್ಲಲ್ಯಾಂ ಪಯ್ಲಿಂ ಶೆಂಬರಾಂತ್ ಧಾ ಜಣಾಂಕ್ ಮಾತ್ ಆಸ್ಪೆತ್ರೆಂತ್ ದಾಕಲ್ ಕರುಂಕ್ ಪಡ್ತಾ.

ಕೊರೊನಾ ಪಿಡೆ ವಿಶಿಂ ಅನಾವಶ್ಯ ಪ್ರಚಾರ್ ದಿಲ್ಲ್ಯಾನ್ ಲೋಕ್ ಭಿಯೆಲಾ. ಕೊರೊನಾ ವೈರಸಾಂತ್ ಮೆಲ್ಲ್ಯಾ ಪ್ರಾಸ್ ಚಡ್ ಲೋಕ್ ರಸ್ತ್ಯಾ ಅಪ್ಪಡಾಂತ್ ಮೊರ್ತಾತ್. ಹಿ ಪಿಡಾ ಆಯ್ಲ್ಯಾರೀ ಮರಣ್ ಪಾವ್ತೆಲ್ಯಾಂಚೊ ಸಂಕೊ ಭೋವ್ ಲ್ಹಾನ್.

ಜೆರಾಲ್ ಭಲಾಯ್ಕಿ ಬರಿ ಆಸ್ಲಲ್ಯಾಂ ಥಂಯ್ ಅನಾಹುತ್ ಜಾಂವ್ಚಿ ಸಾಧ್ಯತಾ ಉಣಿ.



*Wishing you both a lifetime of
Everlasting love and happiness*



**Avil
Jennifer**

26-04-2021

Best Wishes from:
**Jerome Mascarenhas,
Sabina Mascarenhas,
Annie Mascarenhas,
Ancilla Mascarenhas.**

**John Pais,
Rita Pais,
Rennifer Pais,
Jonas Dan Pais.**

FOND REMEMBRANCE



Lancy Prakash Pinto

Born: 28.11.1965 Wed: 06.01.1996 Died: 07.05.2021

FOND REMEMBRANCE



Eternal Rest grant unto him, O Lord,
And let perpetual light shine upon him.
May his soul rest in peace.

A Tribute of Love from;

Wilma Pinto (Wife) & Fly.,
Mysore,

Praveen Zeeta Pinto & Fly.,
Darbe,

Prashanth Sheela Pinto & Fly.,
Bengaluru,

Ronald Nancy Pinto & Fly.,
Panglai,

Richard Laveena Pinto & Fly.,
Samethadka,

Rudolf Jemily Pinto & Fly.,
Panglai,

Royce Anitha Pinto,
Panglai

Roshan Josna Pinto & Fly.,
Bengaluru.

FOND REMEMBRANCE



Albert Menezes

Eternal Rest grant unto him, O Lord,
And let perpetual light shine upon him.
May his soul rest in peace.

A Tribute of Love from:

**Alex Dotty Menezes, Darbe,
Deepak Sharel Menezes & Fly., Darbe,
Deepthi Arun Crasta & Fly., Dubai,
Divya Rashal Rego & Fly., Kuwait.**

Living with COVID19 positive

Sudheer (name changed) was shell shocked when his nephew Samuel got a positive report after a COVID19 test. Samuel who had come on holidays from Dubai was stranded here due to lockdown. He had booked a ticket to fly back and as per requirements he went for COVID test two days prior to his departure. Samuel is a healthy young man; he had no symptoms of any illness. Within three days the reports of Sudheer, his wife and two children were also positive. None of them had symptoms. No one knows how they got infected, they could only wonder if Sudheer got it from his office or Samuel got it from his local friends. The big relief was when health authorities informed them that they need not get admitted to the hospital and can remain in their house. They had to follow certain norms. The health authorities stuck a poster on their compound wall to alert the neighbors. The entire neighborhood was anxious about an infected family staying there. They wanted the family of Sudheer to be shifted to some hospital. As the number of COVID19 positive cases are rising steadily, the authorities have now allowed positive individuals (infected by the virus) who are asymptomatic or with mild symptoms to confine themselves to their houses. For home isolation the authorities have given certain guidelines with an aim to safeguard the infected person and the family members staying with that infected person. These guidelines are not easy for everyone to follow as there is lot of apprehension, fear of contracting



Dr Edward Nazareth

the virus and wrong perception about the disease itself.

The earlier attempts to educate people about the infection has created undue stigma. The people who protested against performing last rites of the deceased positive individuals in their neighborhood would naturally oppose the positive individuals from staying close to them. In an attempt to reduce social stigma, the government of Karnataka while revising the guidelines of 'home isolation' recently have changed the use of the term 'home isolation' to 'home care'. This may not have greater impact on de-stigmatizing positive cases, unless the negative attitude towards the infection is changed.

Mainly because of the stigma, many of the family members have no other option but to keep the infected person in private hospitals paying hefty charges. Mean time, private facilities are not feasible to all because the expenses involved in keeping a positive individual in a common ward of a private hospital is many folds higher compared to a patient of some other illness.

With this background, it may be better if we have clear information about 'home care' of an infected person. The COVID19 virus is highly infectious, but not dangerous

in healthy people irrespective of the age. The vulnerable are to be protected and others have to take care while living in the same house with an infected person.

Who can opt for 'home care'

Most people, except a few, irrespective of their age, if asymptomatic and or with mild symptoms can opt for home care. Earlier, for allowing an infected person to stay in the house, personal verification by a medical officer was required, now any health official can decide this through telephonic conversation. The exceptions for home care are the immune-compromised patients such as HIV patients, transplant recipients and those on cancer therapy. The people who have received cancer therapy years ago and are healthy now can be kept in home care.

Earlier, people above the age of 60 were admitted to the hospital or shifted to covid care centers. As per the current guidelines, all the elderly need not be admitted to the hospital as long as they do not have symptoms. The elderly individuals aged more than 60 years and those with co-morbid conditions such as hypertension, diabetes, heart disease, chronic lung or liver or kidney disease, previous stroke disease are to be evaluated by a physician and can be allowed home care if they are fit. Many senior citizens, irrespective of age related co-morbid conditions who are able to maintain good health can remain at their houses even if they are infected by COVID19 virus. They only require to be monitored closely by a responsible family member.

Earlier the pregnant ladies with positive COVID19 report were advised to

be hospitalized. Now they can be at home care till two weeks before expected date of delivery. Even the breast feeding mothers are allowed home care after evaluation by a physician or a family doctor.

With these modifications, the burden of managing COVID19 patients in the government hospitals has reduced. Only those who really require care will be admitted to government facilities where the care is totally free. However, many of the private hospitals admit the infected persons with or without symptoms and keep them in isolation wards. They are monitored for deterioration of health by the medical team.

Requirements at home

The infected person opting for home care has to have a separate well ventilated room, ideally with a separate wash room at their house. The main objective is that they should not infect others at home especially the elderly and vulnerable. If there are senior citizens with co-morbid conditions, the possibility of complications of the infection is high. It is advisable to isolate them completely from the infected person. They may be sent to a relatives' house if possible. If they are staying in the same house, extra care is needed to avoid infection.

Most important is that elderly and vulnerable people should not share the same room with the infected person. Whenever such facility is not available, the infected person may have to be moved to covid care centers established by the government where the total care is free of cost.

In many of the situations the infected person would have stayed with other

family members before being tested positive. All other members of the family or in the neighborhood who had contact with the infected person two days before testing should isolate for ten days or go for testing, even if they don't have symptoms themselves. The 10-day period starts from the last time they were in contact with the person who is tested positive. The tests for COVID19 infection are done free of cost in government hospitals and even in primary health centers.

The individual who is tested positive should strictly remain in the room identified for them. When inside the room alone, wearing a mask is not needed, however if there is possibility of other people entering the room, surgical mask or N-95 mask has to be used. The other family members also are required to use the masks. The surgical masks have to be discarded after using for 6 hours. N-95 masks are expensive can be used again after 5 days. The surgical masks are less expensive and suitable for home care of COVID19 positive individuals.

The infected person should have their personal items like eating utensils, dishes, drinks, bath/hand towels, wash cloths or bed linen etc and these should not be mixed with similar items used by other family members and should be cleaned separately. These items are to be soaked in 1% sodium hypochlorite (bleaching powder) solution or 70% Lysol for about 30 minutes and then to be cleaned. The wash room including fixtures and toilet surfaces are also to be cleaned using a similar solution at least once a day. The furniture, door knobs, remote control of television, mobile phones and all similar items are also to be cleaned

using disinfectant solution.

The infected person should have good balanced food which may be prepared at home. No extra diet is needed, normal family meals and food can be taken. The person is required to take plenty of fluids (in the form of cooled boiled water and fresh fruit juices). Adequate sleep is desirable.

In most of the places, the government health officials provide vitamin and zinc tablets which can be taken, though they are optional. Normally no other medication is needed. The guidelines suggest hydroxy chloroquine for the family members as prophylaxis; however its role is not officially approved.

The most important is to have a digital thermometer and a finger tip pulse oximeter. These are better to be bought from authorized surgical shops. The body temperature has to be checked in the armpit using the thermometer and oxygen saturation at the finger tip using pulse oximeter. The temperature has to be less than 100.4 degree Fahrenheit (or 38 degree Celsius) and oxygen saturation has to be more than 95%. This has to be checked thrice daily and if any variation then medical assistance has to be sought. Though rare in healthy individuals, drop in the oxygen saturation may be the earliest sign of deterioration of health in a COVID19 infected person.

Positive attitude with the positive

It is not easy to take care of the positive person at home, unless the family members have positive attitude about the infection. Though COVID19 is highly infectious it is not as dangerous as we perceive. More than

80% of the infected persons do not show symptoms, do not become sick and only a few need hospital admissions. The complications are more in those with other co-morbidities irrespective of age. As stated above, if there is an infected person at home, the elderly and vulnerable need to be isolated. It would be better to remain in a different house if possible. Though the immunity is relatively less, the complications from the disease are not common in children. However, if there is provision, even children below the age of 10 years may be isolated from the infected person.

The family members should wear surgical facemask especially when in the same room with the Covid positive person. It is important not to touch the front portion of the mask during use. Maintaining a physical distance of at least 2 meters (6 feet) from the infected person is also important.

Frequent washing of hands with soap and water at least for 30 seconds can reduce the possibilities of infection. Disposable gloves are to be used while handling an infected person or the materials used by the person. If the positive person is to be helped to clean his room or to wash the utensils, clothes etc by others, they need to wear gloves which are to be removed as soon as the cleaning is done and hands are to be washed. Wearing a set of gloves through the entire day and washing the gloved hands is not advisable.

Warning signals

Though most of the healthy individuals with COVID19 infection do not develop complications, the signs of deterioration should be known to the family members.

They should watch for them. When any of the following is noticed the health officials should be informed immediately.

- If the person finds it difficult to breathe, hospitalization may be required. Other signs such as pain or tightness in the chest also need evaluation.
- Mental confusion, slurred speech, semi-comatose (not responding properly) or convulsions requires immediate hospitalization.
- Reduction in the oxygen saturation to less than 94% continuously in the pulse oximeter is again a warning signal of impending problem.
- Persistent fever of more than 38 degree Celsius (100.40 Fahrenheit) for more than 24 hours is again not a good sign and medical assistance has to be sought.

When to end 'home care'?

All these restrictions can be terminated after 10 days of testing or if there is no fever for 3 days whichever is later. Thereafter, the person is advised to continue isolating at home and self-monitor their health for another one week. There is no need for testing again after the home isolation period is over.

Covid Care Center

If a COVID19 infected individual with no symptoms (asymptomatic) or with mild symptoms cannot be looked after at their residences for whatever reason (as decided by the health officials), they have the option of moving to 'Covid Care Centre' established by district authorities. Covid Care Centers are hotels, hostels, halls, etc.,

which have been turned into facilities for COVID patients. All these are equipped with pulse oximeter, handheld thermal scanners, and other essential items. They are also supposed to have one nurse per 500 patients at all times. People are normally kept there for 10 days.

Some questions

1. I went for testing as two of my colleagues were tested positive. Unfortunately my report was positive. I stay with my parents who are more than 65 years and have diabetes as well as hypertension; but are under control and on medication. Two days after my test, they too were tested positive. My wife is positive, but my son who is 5 years is negative. The people from health department have advised all of us to stay at home. We are worried about my parents and my son. I cannot admit my parents to the hospital as there is no one to stay with them. My relatives are scared to take my son with them and he is also not ready to leave us.

** You need not worry about your parents or son as long as they do not develop symptoms. Your son might have contracted the virus, but the virus has not infected him. It is possible in children.

You need not admit your parents to the hospital now as they do not have symptoms. Keep a watch on your parents, record their body temperature and oxygen saturation thrice daily. If any change, you may contact the health officials for guidance. In most of the situations, even in healthy individuals with co-morbid conditions the infection may not cause complications. For about 10 days you have to be cautious about your family.

2. My husband has tested positive for corona virus. He is advised home isolation. We have two children and a domestic help with us. None of us are positive. We are staying in the apartment and the association of the apartment has informed that we should not move out of the house for two weeks. They have offered to help us to get required items. As we are negative, can't we go out?

** Though you are negative so far, there is a possibility of you getting infected and infection might pass off without symptoms. You or your children may not know that you are infected. In such a situation, if you move out of the apartment, it is possible that you may infect others who come in contact with you or your children. As your neighbors in the apartment have offered help, you can get the required items through them. It is better for your family members to cooperate with your neighbors for 10 days till your husband completes the home isolation period.

3. We are five members in the family and all are tested positive for COVID19 infection. We are advised home isolation. When inside the house, do we require to wear mask? Do we require to have individual thermometers and pulse oximeter?

** Theoretically, once a person is infected by COVID19 virus, the re-infection should not be a problem as the body develops antibodies to fight re-infection. How the system reacts to re-infection that too while still in the disease by the original infection, what happens in the body is not known yet. We do not know whether re-infection passes off after

the original infection or whether it causes complications.

It is possible to get re-infected by a heavy viral load when many infected people are staying together without taking precautions. This can complicate an asymptomatic or mild disease status. (This is not yet proved, but an assumption). Therefore it is better to take precautions like wearing masks, maintaining social distance, washing hands frequently, and using gloves while dealing with the materials used by other infected persons.

However digital thermometer and pulse oximeter can be shared by others. After use by a person it can be disinfected by using 70% Lysol solution or with a sanitizer containing 70% alcohol. Cotton dipped in the solution may be used to wipe the surfaces.

4. Though it is easy to advice, it is very difficult to follow the guidelines of home care. Many people do not have facilities in their houses. There are no beds in the government hospitals and people are scared to go there. It is very expensive in the private hospitals; they simply have raised the charges and have made it impossible for poor people to go there. What is the solution?

** We have wrong notion about the government facilities. Many of us have perceived these without visiting the government hospitals. It is true that they are not up to the standard of corporate hospitals, but are not too bad. I have done my entire training in the government hospitals decades ago and even at that time the facilities were enough for managing

common health problems. Over the years the facilities have improved. Many people are being treated for COVID 19 infection in government facilities and have recovered.

At present if anyone has suspicion of COVID19 infection, he/she can go to the nearest government hospital. The swab will be taken and result will be available within two days. If the person is positive and has no symptoms or has mild symptoms, the health officials/workers will contact to know whether the person can stay at his own residence. If there are no facilities for home care, the person can opt to go for 'Covid Care Centre'. Here again the care is free of cost as explained above.

Admission to government hospitals is reserved for those who have moderate to severe illness. If there are no beds in the government hospitals, the government hospital itself will send the patient to private hospital and the entire expenses of the treatment will be taken care of by the government. So, even those who cannot afford any treatment can get appropriate care if he/she is infected by COVID19.

If a person directly goes to the private hospital, the entire expenses will have to be borne by the person and government will not reimburse it. The government has permitted to collect up to Rs 10,000/= per day in the general ward of a private hospital from a COVID19 patient without oxygen. When on the ventilator it can be up to Rs 25,000/= per day. The treatment is expensive because of the PPEs required for the attending doctors and paramedics, the medicines and other logistics.

Sep 15: Nearly 70 members of an elite

club met in Mangaluru for a celebration followed by dinner recently. Of these, more than 25 people turned out to be positive for COVID-19 infection within a few days; one senior member succumbed to the infection and six of them are still in the hospital. It is now believed that one of the members who had fever and given the sample for testing on the same day had attended the celebrations; his report came positive on the next day. The members of this club are well educated and well informed.

A group of Catholic priests were tested positive a few weeks ago. They all had gathered for the birthday celebration at a parish house. It was later known that one of them had attended an engagement ceremony a few days ago where many guests were present. Fortunately all the priests recovered without complications.

Release phenomenon?

When lockdown was announced in India by our Prime Minister on March 24 this year, there were only five positive cases in the Dakshina Kannada district and Udupi had one. The first death due to COVID-19 infection in Dakshina Kannada was reported on April 19 - a lady aged 50 years from Kasaba, Bantwal died at Government Wenlock Hospital.

Once the lockdown was announced, though there were a few positive cases the people were extremely alert. Everyone was wearing mask and people used to chase away anyone without mask. Social distancing was strictly followed - it was a common scene, people waiting even in the hot sun in front of the super markets maintaining strict social distancing by

standing at the previously marked places. There were no celebrations, no parties - people were extremely vigilant. Almost everyone was carrying hand sanitizers. The public transports were not used, even if it was available, people were scared to travel in auto-rickshaws.

As I prepare this write up in the second week of September, we have more than 400 positive cases reported in Dakshina Kannada almost every day and total deaths due to COVID-19 related complications are nearing to 430. In Karnataka total positive cases have crossed 4,40,000 and deaths have crossed 7,000.

The number of positive cases and the number of deaths are increasing in almost every city of the country. Though through statistics we are trying to give low death rate compared to many other countries, we have to accept that we are not able to contain the deadly virus. We are almost reaching the mark of one lakh positive cases per day in the country, which were barely 500 total cases with 10 deaths in the entire country when the lockdown was announced on 24th March 2020. Our total tally of positive cases now is nearing to 50 lakhs with deaths reaching to 80 thousands.

But the common people seem to be least bothered. Once the lockdown was relaxed in phases, people were feeling the importance of freedom-freedom from banned travelling, freedom from restricted shopping, freedom for public gatherings etc. Though the authorities are warning frequently, most of the people seem to be care free. It appears, people wear masks in public as if it is a statutory requirement.

Masks are most often seen on the chin than covering the nostrils and mouth. Social distancing is hardly seen, people are crowding everywhere. The public transport like city buses are overcrowded during peak hours. It appears that the common people have reached the threshold of behavioural fatigue; they do not want to follow the restrictions any more. Wearing the masks, maintaining social distancing and hand washing- which are not difficult to follow, but cannot become part of our natural human behaviour. This seems to be the main reason for increase in the number of positive cases; though we give the excuse that our testing rate is far more superior to many other countries.

Why everyone has to take care?

When the pandemic started, people were cautioned about the infection through all possible means. News papers, television and all the social media were used to educate the people. This in turn created phobia among the people and people were so scared, even the dead bodies of COVID19 victims were not allowed decent funeral in the burial grounds.

To alleviate the fear, the campaign started that the virus was not deadly. Elderly and people with co-morbidities only may get the complications. This campaign has resulted in false confidence in common people. Now most of the people believe that the COVID19 virus won't affect them as they are healthy. Some people quote some elderly politician who had no problems even if infected. Many of the politicians and celebrities have survived the infection and are perfectly healthy. But, unfortunately it is not true in every one.

A young doctor in Mangaluru who had started his postgraduation about ten days prior to the fateful night died suddenly. He developed chest pain and collapsed in the intensive care unit. He was tested positive and was on treatment. He is not the only one. It is now reported that of the total deaths in India, about 15% are below the age of 45 years. In Karnataka more than a quarter of COVID 19 related victims are younger than 50 years and without any known co-morbidities. It is believed that these people develop either acute myocardial infarction due to clotting of the blood or acute myocarditis. Heart related complications seem to be the main cause of death in young population without known co-morbidities.

Many healthy young individuals who had severe illness due to COVID19 infection have survived and are suffering from breathing difficulties, which is attributed to post-covid lung damage. The after effects of the infection are not fully known and it is not known whether they will ever recover from it.

At the beginning of the pandemic and even now the complications of COVID19 are more common in people with co-morbidities. It doesn't mean that the virus won't infect the young and healthy. Many of these remain asymptomatic and pass on the infection to the vulnerable in their families or in the neighbourhood, but a few get the illness and develop complications.

Silent spreaders

As believed at the beginning of the pandemic, the virus is spread mainly by asymptomatic and the people in the

pre-symptomatic stage. It is now almost impossible to trace the source of infection in many people. Asymptomatic carriers of the virus are everywhere. It was initially thought, only young individuals are asymptomatic. Now it is clear that asymptomatic people can be at any age. ICMR had suspected (not yet approved) that more than 15% people in the hot spots had contacted the virus, but many did not have the disease-they were asymptomatic. More than 80% adults and 95% children are asymptomatic when infected. Of the remaining more than 10% to 15% of adults and 2% to 3% children have mild symptoms; many of them may not go for testing. It means that for every positive symptomatic case, there may be 8 asymptomatic infected people. These asymptomatic people are there everywhere in the community. They can spread infection like any other person having the symptoms.

Infection and re-infection

It was initially thought, the people who get infected would develop immunity for re-infection. Recently four junior doctors working in COVID wards in Mumbai are tested positive due to re-infection. The reports of re-infection are also coming from different parts of the world. It was earlier reported that the antibodies developed after an infection by COVID19 virus disappear in many people within three months. This has disappointed many who trusted an effective vaccine to protect from infection. More details are awaited and we are not sure whether we will get an effective vaccine and if we get how frequently we may have to take it to remain protected.

We have not conquered the virus, it is around us. The possibilities of infection are quite high. We have to take care, we have to be vigilant. To protect from infection we have to inculcate the 'Covid Behaviour' as a part of our daily life. There are three important parts in this, wearing the mask and wearing it properly, maintaining social distance and hand hygiene.

Though these are at times irritating, these are now essential to save our life from the deadly virus and life of others who come to our vicinity.

Wear the mask, wear properly

When we are in a group we have to remember that we may be surrounded by people who may be able to spread the virus to us. Therefore, it is important for everyone to wear the mask and wear it properly.

If one is not working as a health care professional or not in the hospital for whatever reason, ordinary cloth mask may be enough. The advantages of the cloth masks are that they can be washed and re-used. The surgical masks are better than the cloth masks, but a surgical mask has to be disposed off after a single use or using continuously for 6 hours. N 95 masks, which are expensive, are especially needed for health care workers who work with COVID19 positive or suspected individuals.

It is proved that the masks slow the spread of COVID 19 virus by reducing the infected people spraying the virus into the environment around them when they cough, sneeze or talk. If you are close to a person wearing the mask who is having the virus(with or without symptoms), the

chances that person transmitting viruses on to you are far less. Therefore it is important for you to insist all the people closer to you to wear the mask, wear it properly irrespective of whether they are sick or not.

When you wear a mask – even a cloth mask – you typically are exposed to a lower dose of COVID19 virus than if you do not. If the virus load is less, even if you are infected you may not become sick or may have mild symptoms. It is now clearly known that the COVID19 virus enter human body through nose and mouth and rarely through eyes. Therefore wearing the mask and spectacles (plain glasses also) can protect you substantially from infection.

The viruses are normally spread on the common surfaces like tables, chairs, door knobs, lift buttons, railings of the steps that we touch. The viruses are transmitted to our hands from these surfaces. We frequently take the hands (involuntarily) near the nose or mouth, from where viruses get entry into our body. If we wear the mask continuously and do not touch the nose or mouth, transmission of the virus is avoided.

No mask is perfect, and wearing one might not prevent from getting infected totally. But the mask definitely reduces the risk and even if infected, reduces the viral load (the amount of viruses). The mask can reduce the intensity of infection - a person who would have gone to the ventilator if infected without a mask, may get mild infection with a mask and may not even perceive it, may remain asymptomatic.

Maintain social distance

COVID-19 virus spreads mainly among people who are in close contact

(within about two meters or 6 feet) for a prolonged period. The possibility of contacting the virus by a healthy person from an infected person depends on two factors- the distance between the two and the duration of exposure.

The virus spreads when an infected person coughs, sneezes, or talks, and droplets from their mouth or nose are launched into the air. These may land in the mouths or noses of people nearby. This is more so in closed rooms like cabins, chambers with air conditioners. The studies have shown that the viruses can thrive in the air in closed rooms for several minutes and spread to others and the droplets can be inhaled into the lungs from the air. This must be the main reason why many guests in the celebrations and parties are infected from one or two infected person(s).

The time duration a healthy person spends in the vicinity of an infected person is also an important factor in spreading the virus. Using the ‘exposure to virus x time’ formula, the studies have shown that anyone who spends more than 10 minutes with in a face-to-face situation is potentially infected. Anyone who shares the space with an infected person (for example, an office) for an extended period is potentially infected.

Coughing and sneezing release hundreds of millions of viruses that travel at a great speed (80-320 kmph) and have high chances of infecting the people. A healthy person can get infected just by exposure for a few minutes to the infected person who has been coughing or sneezing.

- When going out in public, it is important to stay at least 2 meters (6 feet) away from other people. It is very important to follow this in public places like public transport, offices, banks, places of worship etc.
- Whenever possible, avoid using public places. Most of the shopping may be done online or go to the market places when they are less crowded. Only visit stores selling household essentials in person when you absolutely need to, and stay at least 6 feet away from others who are not from your household while shopping. Please insist politely to the people around you to wear the mask and wear it properly, when you also wear the mask properly. Finish the shopping at the earliest and move out from the place.
- If possible avoid public transport, use your own vehicle. Faster mode of transport is better- if you can travel by air, it is better than using a bus or train. Consider social distancing options to travel safely when running errands or commuting to and from work, whether walking, bicycling or using public transit, rideshares, or taxis. When using public transport, try to keep at least 6 feet from other passengers or transport operators – for example, when you are waiting at a bus station or selecting seats on a bus or train. When using rideshares or taxis, avoid pooled rides where multiple passengers are picked up.
- It is safest to avoid crowded places and gatherings where it may be difficult to

stay at least 6 feet away from others who are not from your household. If you are in a crowded space, try to keep 6 feet of space between yourself and others at all times, and always use mask and use it properly. Masks are also important in times when physical distancing is difficult.

- When you go for a walk or exercises out in the park consider how many other people might be there and choose a location where it will be possible to keep at least 6 feet of space between yourself and other people who are not from your household.

Hand hygiene

The hands have a crucial role in the transmission of COVID-19 virus. The COVID-19 virus primarily spreads through droplet and contact transmission. Contact transmission means by touching infected people and/or contaminated objects or surfaces, the hands get infected. These hands can spread virus to other surfaces and/or to the mouth, nose or eyes if the person touches them.

The hand hygiene is one of the most effective actions that can be taken to reduce the spread of pathogens and prevent infections, and is considered as the No. 1 tip for preventing the spread of COVID-19 virus. It is common sense and it works. However, it must be done properly and with soap and water. It is recommended that copious amount of soap has to be applied and hands should be rubbed together for at least 20 seconds and washed with running water. They may be dried using fresh tissues or personal hand kerchief. The hand dryers,

commonly found in public bathrooms are also effective.

- Using clean, running water is important. Never wash the hands by submerging them in a basin or bowl of standing water. This water could contain germs that continue to live there. Avoid touching doorknobs, toilet flush handles, and faucets after washing the hands.
- When soap and water are not available, the next best option is to use an alcohol-based hand sanitizer. The sanitizer should have at least 60% alcohol.
- Alcohol-based hand sanitizer (containing at least 60% alcohol) is helpful in protecting against the spread COVID 19 viruses. However, hand washing with soap and water is still the best. The hand sanitizers can be an alternative when soap and water is not available. This includes when taking public transportation and when it is difficult to get to a bathroom (airplane, train, bus). Carrying a travel size bottle of hand sanitizer makes it easy to disinfect the hands in these situations. Some people use it when they sit down to eat at a restaurant. Others use it when they are in the presence of crowds (games, church service, school meetings). It is important to apply generous amount of hand sanitizer to the palm of the hand and rub it across both hands, front and back, and fingertips till it evaporates.

- The hand sanitizers should not be used at homes and offices where soap water is available.

Let us not get tired

A few weeks ago, the head of the World Health Organization, Tedros Adhanom Ghebreyesus said, he hoped the COVID 19 pandemic would be over in less than two years, especially if we could pool our efforts. He probably was hoping to get an effective vaccine.

Now a few researchers are keeping the fingers crossed as there are multiple reports of re-infection. It supports earlier studies that the antibodies developed in infected people would disappear within three months. It means that the conventional vaccines would be of no use.

If vaccines do not work and if the people do not develop lasting immunity, then how this pandemic will end?

Till we get an answer, it is prudent to learn to live with the virus. We have to live with it and have to take care that it doesn't infect us. We have to change our behavior and should not get tired of it.

The deer and tiger live in the forests. The deer always remains alert about the tiger attacking it. If at all it is chased by the tiger, it runs and runs because it knows that if it gets tired and stops that would be its end.

That is how we have to live with COVID 19 virus at least for now.



ಡೊನ್ ಬೊಸ್ಕೊ ಕ್ಲಬ್ಬಾ ಥಾವ್ನ್ ರಗ್ತಾ-ದಾನ್ ಶಿಬಿರ್

“ಉದ್ಯಾ ಥಾವ್ನ್ ಕೃಶಿ ಉರವೈತ್, ರಗ್ತಾ ಥಾವ್ನ್ ಬೇವ್ ವಾಂಚವೈತ್” -ಮಾ ಲೊರೆನ್ಸ್ ಮಸ್ಕರೇನ್ಲಸ್

2021 ಜೂನ್ 3ವೆರ್ ಪುತ್ತುರ್ಚ್ಯಾ ರೋಟರಿ ಬ್ಲಡ್-ಬೆಂಕಾಚ್ಯಾ ಸಾಲಾಂತ್, ಇಂಡಿಯನ್ ರೆಡ್ ಕ್ರಾಸ್ ಸೊಸಾಯಿಟಿ, ಬ್ಲಡ್ ಬೆಂಕ್ ಪುತ್ತುರ್ ಆನಿ ಡೊನ್ ಬೊಸ್ಕೊ ಕ್ಲಬ್ಬಾಚ್ಯಾ ಸಾಂಗಾತ್‌ಪಣಾರ್ ರಗ್ತಾ-ದಾನ್ ಶಿಬಿರ್ ಮಾಂಡುನ್ ಹಾಡ್ಲೆಂ. ಹ್ಯಾ ಕಾರ್ಯಕ್ರಮ್ ಮುಕೆಲ್ ಸಯೊ ಜಾವ್ನ್ ರೋಟೇರಿಯನ್ ಝೇವಿಯರ್ ಡಿಸೊಜಾ, ಉದ್ಯಾಟಕ್ ಜಾವ್ನ್ ಮಾಯ್ ದೆ ದೇವುಸ್ ಫಿರ್ಗಜೆಚೊ ವಿಗಾರ್ ಮಾ ಲೊರೆನ್ಸ್ ಮಸ್ಕರೇನ್ಲಸ್, ಇಂಡಿಯನ್ ರೆಡ್ ಕ್ರಾಸ್ ಸೊಸಾಯಿಟಿಚೊ ಚೇರ್ಮನ್ ರೊ ಓಸ್ಕರ್ ಆನಂದ್, ಮಾಯ್ ದೆ ದೇವುಸ್ ಫಿರ್ಗಜೆ ಗೊವ್ಳಿಕ್ ಪರಿಷದೆಚೊ ಉಪಾಧ್ಯಕ್ ಮೌರಿಸ್ ಮಸ್ಕರೇನ್ಲಸ್, ರೋಟರಿ ಕ್ಲಬ್ಬಾಚೊ ನಿಯೋಜಿತ್ ಅಧ್ಯಕ್ ಮಾನೆಸ್ತ್ ಮಧು ನರಿಯೂರು, ಮಾಯ್ ದೆ ದೇವುಸ್ ಫಿರ್ಗಜೆಚೊ ಸಹಾಯಕ್ ವಿಗಾರ್ ಮಾ ಲ್ಯಾರಿ ಪಿಂಟೊ ಆನಿ ಕ್ಲಬ್ಬಾಚೊ ಅಧ್ಯಕ್ ಅರುಣ್ ರೆಬೆಲ್ಲೊ ವೆದಿರ್ ಆಸೊನ್ ದಿವೊ ಪೆಟಂವ್ಲೆ ಸವೆಂ ಶಿಬಿರಾಚೆಂ ಉಗ್ತಾವಣ್ ಕೆಲೆಂ.

“ಬ್ಲಡ್-ಬೆಂಕ್ ಪುತ್ತುರು ಹಾಚೆ ಥಾವ್ನ್ ಲೊಕಾಕ್ ಮಸ್ತ್ ಬರೆಪಣ್ ಲಾಬ್ಲಾಂ ಆನಿ ಲಾಬತ್ ಆಸಾ. ಸಂಸ್ಕೃತಿಯಾ ವಾವ್ರಾ ಖಾತಿರ್ ಶಾಬಾಸ್ಕಿ ಪಾಟಿಯಾಂ”



ಅಶೆಂ ಮ್ಹಣಾಲೊ ರೊ ಝೇವಿಯರ್ ಡಿಸೊಜಾ

ಹ್ಯಾ ದಿಸಾಂನಿ ಕೊರೊನಾ ಸಂಗಿಂ ಡೆಂಗ್ಲೊ ಮ್ಹಳ್ಳಿ ಮಾರೆಕಾರ್ ಪಿಡಾ ವಾಡ್ಲ್ಯಾ, ಹ್ಯಾ ಪಿಡೆಕ್ ಮುಕೆಲ್ ಕಾರಣ್ ಕುಡಿಂತ್ ರಗ್ತಾ ಕಣ್ ಉಣೆಂ ಜಾಂವ್ಚೆ. ಹ್ಯಾ ದಿಶೆನ್ ಡೊನ್ ಬೊಸ್ಕೊ ಕ್ಲಬ್ಬಾಚ್ಯಾ ಸಾಂದ್ಯಾಂನಿ ಹೆಂ ಶಿಬಿರ್ ಆಯೋಜನ್ ಕೆಲಾಂ. ಹ್ಯಾ ಶಿಬಿರಾಂತ್ ಜಾತ್-ಕಾತ್ ಲೆಕಿನಾಸ್ತಾಂ ದಾದ್ಲೆ, ಸ್ತ್ರಿಯೊ ಆನಿ ಯುವಜಣಾಂನಿ ಪಾತ್ರ್ ಘೆತ್ಲೊ. ಹೆಂ ಶಿಬಿರ್ ಪಾಂಚ್ ದೀಸ್ ಚಲ್ತಾಂ, ದಿಸಾಕ್ 9 ಥಾನ್ 10 ಜಣಾಂನಿ ರಗತ್ ದಾನ್ ದಿಲೆಂ. ಶಿಬಿರಾಚ್ಯಾ ಆಕ್ರೇಕ್ ಕಾಫಿ-ಫಳಾರಾ ಸವೆಂ ರಗ್ತಾ ದಾನಾ ಸಂಗಿಂ ಕಾರ್ಯೆಂ ಆಕೇರ್ ಜಾಲೆಂ. ಕ್ಲಬ್ಬಾಚೊ ಕಾರ್ಯದರ್ಶಿ ಕ್ಲೆಮೆಟ್ ಪಿಂಟೊನ್ ಕಾರ್ಯೆಂ ಚಲವ್ನ್ ವ್ಹೆಲೆಂ.

ಬಾತ್ಕಿ: ಕ್ಲೆಮೆಂಟ್ ಪಿಂಟೊ.


ಗರ್ಟೆವಂತ್ ಕ್ರಿಸ್ತಾಂವ್ ಕುಟ್ಮಾಕ್ ನವೆಂ ಘರ್ ಬಾಂದುಂಕ್ ಕುಮೊಕ್



ಪುತ್ತುರ್ ಮಾಯ್ ದೆ ದೇವುಸ್ ಫಿರ್ಗಜೆಕ್ ಲಗ್ತಿ ಜಾಲ್ಲ್ಯಾ, ಸಾಲ್ವಾರಾಚ್ಯಾ ಎಕಾ ಗರ್ಟೆವಂತ್ ಕ್ರಿಸ್ತಾಂವ್ ಕುಟ್ಮಾಕ್ ಫಿರ್ಗಜೆ ತರ್ವೆನ್ ನವೆಂ ಘರ್ ಬಾಂದ್ಪಾಚೆಂ ಯೋಜನ್ ಆಸ್ಲೆಂ. ಹ್ಯಾ ಯೋಜನಾಚಿ ಫಲಾನುಭವಿ ಮಾನೆಸ್ಪಿಣ್ ಜೊಸ್ಪಿನ್. ಹ್ಯಾ ವರ್ತ್ಯಾ ಯೋಜನಾಕ್ ಡೊನ್ ಬೊಸ್ಕೊ ಕ್ಲಬ್ಬಾ ತರ್ವೆನ್ ಅಧ್ಯಕ್ ಫೆಬಿಯನ್ ಗೋವಿಯಾಸ್ 25 ಗೋಣಿ ಸಿಮೆಂಟ್ ದಿಲ್ಯಾ.

ಬಾತ್ಕಿ: ಕ್ಲೆಮೆಂಟ್ ಪಿಂಟೊ.

ಡೊನ್ ಬೊಸ್ಕೊ ಕ್ಲಬ್ಬಾ ಥಾವ್ನ್ ಗರ್ಜೆವಂತ್ ಭುರ್ಗ್ಯಾಂಕ್ ಬೂಕ್ ವಾಂಟಪ್



ಸರ್ವಾಂಕ್ ಎವ್ಕಾರ್ ಮಾಗ್ಲೊ. ಕ್ಲಬ್ಬಾಚೊ ಕಾರ್ಯದರ್ಶಿ ಜೊನ್ ಕುಟಿನ್ಹಾನ್ ಕ್ಲಬ್ಬಾಚ್ಯಾ ಸಾಮಾಜಿಕ್ ಸೆವೆ ವಿಶ್ಯಾಂತ್ ವಿವರ ದಿಲೊ. 100 ವಿದ್ಯಾರ್ಥಿಂಕ್ ಬೂಕ್ ವಾಂಟುಂಕ್ ಆಸ್ಲೆಂ ತರೀ ಕಾರ್ಯಕ್ರಮ್ ಹಾಜರ್ ಆಸ್ಲಲ್ಲ್ಯಾ ವಿದ್ಯಾರ್ಥಿಂಕ್ ಬೂಕ್ ಹಾತಾಂತರ್ ಕೆಲೆ.

ಡೊನ್ ಬೊಸ್ಕೊ ಕ್ಲಬ್ಬಾಚ್ಯಾ ಸಮಾಜ್ ಸೆವೆಚ್ಯಾ ಯೋಜನಾ ಖಾಲ್, ಸಾಂ. ಫಿಲೊಮಿನಾ ಹಾಯ್ಸ್ಕೂಲಾಚ್ಯಾ ಗರ್ಜೆವಂತ್ ಭುರ್ಗ್ಯಾಂಕ್ ಧರ್ವಾರ್ ಬೂಕ್ ವಿತರಣ್ ಕರ್ಚೆಂ ಕಾರ್ಯೆಂ ಮಾಂಡುನ್ ಹಾಡ್ಲೆಂ.

“ಸಮಾಜಿ ಥಾವ್ನ್ ವಾ ಸಂಘ್-ಸಂಸ್ಥಾಂ ಥಾವ್ನ್ ಮೆಳ್ಚಿ ತಿ ಕುಮೊಕ್ ವಿದ್ಯಾರ್ಥಿನಿ ಉಪ್ಯೋಗ್ ಕರಿಜೆ ಆನಿ ಉನ್ನತ್ ಹಂತಾಕ್ ಪಾವ್ಲ್ಯಾ ನಂತರ್ ಹೆರಾಂಕೀ ಕುಮ್ಕೆಚೊ ಹಾತ್ ದೀಂವ್ಕ್ ವಿಸ್ವನಾಯೆ” ಮ್ಹಳ್ಳಿ ಸಲಹಾ ಮಾ ಸ್ಪೆನಿ ಪಿಂಟೊನ್ ವಿದ್ಯಾರ್ಥಿಂಕ್ ದಿಲಿ.


ವೆದಿಚೆರ್ ಮುಕೆಲ್ ಸಯ್ಲೊ ಸಾಂ. ಫಿಲೊಮಿನಾ ಕೊಲೆಜಿಚೊ ‘ಕ್ಯಾಂಪಸ್ ಇನ್‌ಚಾರ್ಜ್’ ಮಾ ಸ್ಪೆನಿ ಪಿಂಟೊ, ಮಾಯ್ ದೆ ದೇವುಸ್ ಫಿರಗ್ಲೆಚೊ ಸಹಾಯಕ್ ವಿಗಾರ್ ಮಾ ಲ್ಯಾರಿ ಪಿಂಟೊ, ಕ್ಲಬ್ಬಾಚೊ ಅಧ್ಯಕ್ಯ ಫೆಬಿಯನ್ ಗೋವಿಯಸ್ ಆಸ್ಲೆ.

“ಭುರ್ಗ್ಯಾಂನಿ ಬರೆಂ ಕರ್ನ್ ಶಿಕೊನ್ ಆಪ್ಲೆಂ ಜಿವನ್ ರುಪಿತ್ ಕರುಂಕ್ ಶಿಕ್ಪಾಕ್ ಚಡ್ ಗಮನ್ ದೀಜೆ” ಮ್ಹಣ್ ಮಾ ಲ್ಯಾರಿ ಪಿಂಟೊನ್ ಉಲೊ ದಿಲೊ. ‘ಪ್ರತಿಭಾ ಪುರಸ್ಕಾರ್’ ಕಾರ್ಯಕ್ರಮಾ ಮುಕಾಂತ್ ವಿದ್ಯಾರ್ಥಿಂಕ್ ಪ್ರೋತ್ಸಾಹ್ ದಿಂವ್ಚ್ಯಾ ಕ್ಲಬ್ಬಾಚ್ಯಾ ಯೋಜನಾಕ್ ಶಾಬಾಸ್ತಿ ಉಚಾರ್ಲಿ.


ಶಿಕ್ಯೆ ಮೊಲಿ ಫೆರ್ವಾಂಡಿಸಾನ್ ಪ್ರಾರ್ಥನ್ ಗೀತ್ ಗಾಯ್ಲೆಂ. ಅಧ್ಯಕ್ಯ ಫೆಬಿಯನ್ ಗೋವಿಯಸಾನ್

ಸಾಂ. ಫಿಲೊಮಿನಾ ಹಾಯ್ಸ್ಕೂಲಾಚಿ ಮುಕೆಲ್ ಶಿಕ್ಯೆ ಲಿಯೊನಿಲ್ಲಾ ವೇಗಸ್ ಹಿಣೆಂ ಉಪ್ಕಾರ್ ಬಾವುಡ್ಲೊ. ಜ್ಯೋ ಡಿಸೊಜಾನ್ ಕಾರ್ಯೆಂ ಚಲವ್ನ್ ವ್ಹೆಲೆಂ.

ಬಾತ್ಲಿ: ಕ್ಲೆಮೆಂಟ್ ಪಿಂಟೊ.



ಆಮ್ಚ್ಯಾ ಸರ್ವ್ ವಾಚ್ಪ್ಯಾಂಕ್ ಧಾರ್ಮಿಕ್ ಆನಿ ಲಾಯಿಕ್ ಫುಡಾರ್ಯಾಂಕ್, ಜಾಯ್ತಾತ್‌ದಾರಾಂಕ್, ಲೇಖಕಾಂಕ್ ಆನಿ ಡೊನ್ ಬೊಸ್ಕೊ ಕ್ಲಬ್ಬಾಚ್ಯಾ ಅಭಿಮಾನಿಂಕ್ ಭಾರತಾಚ್ಯಾ ಸುಟ್ಕೆ-ಫೆಸ್ತಾಚಿ ಆನಿ ಆಸುಂಸಾಂವ್ ಫೆಸ್ತಾಚಿ ಪರ್ದಿ ಪಾಶಯ್ತಾಂವ್!





ಏಂಜೆಲ್ ಹರ್ಬಲ್ ಬ್ಯೂಟಿ ಪಾರ್ಲರ್

ಅನಾಜಿ ಕೊಂಪ್ಲೆಕ್ಸ್, ಅಶ್ವಿನಿ ಹೊಟೆಲಾ ಲಾಗ್ನರ್, ದರೈ, ಪುತ್ಲೂರ್ 574202

Hair cutting, Hair Spa, Hair oil massage, Hair straightening, Blow dry, Bleach, Facial, Waxing, Hair style, Bridal makeup & Threading

ಹೊಕ್ಲಾಂಕ್ ಆಕರ್ಷಕ್ **Makeup D&R Hair Style** ಉಣ್ಣಾ ದರಿಂ ಕರ್ನ್ ದಿತಾಂವ್.

ತುಮ್ಮಾಚ್ಯಾ ಖಂಯ್ಚ್ಯಾಯೀ ಕಾರ್ಯಕ್, ಸಾಡಿ, (ಕಿರಿ, ಮಹಾರಾಣಿ, ಗುಜರಾತಿ, Indian)

Makeup, Hair Style ತುಮ್ಮಾಚ್ಯಾ ಘರಾ ಯೇವ್ನ್ ಕರ್ನ್ ದಿತಾಂವ್.

ಸಂಪರ್ಕ್ ಕರಾ: ಬಬಿತಾ: 9008808168

ಹೊಗ್ಗಿಕೆಚಿಂ ಉತ್ರಾಂ, ಮುಕ್ಲಾ ಜಿವನಾಚಿಂ ಮೆಟಾಂ



ಒ ಎಫೆಸ್ ದರೈ, ಪುತ್ತೂರ್

ಹರೈಕ್ ಮನಿಸ್ ಹೊಗ್ಗಿಕೆಕ್ ಅತ್ರೇಗ್ತಾ. ಹೊಗ್ಗಿಕೆಕ್ ಆಶೆನಾತ್‌ಲ್ಲೊ ಮನಿಸ್ ನಾ ಮ್ಹಣೈತ್. ಹೊಗ್ಗಿಕೆಕ್ ಮುಕಾಂತ್, ಖಿಂಚಿಯ್ ಕಾಮ್ ಕರುಂಕ್ ಸಲೀಸ್. “ಏಕ್ ಲ್ಹಾನ್ ಹೊಗ್ಗಿಕೆಕ್ ಮೆಳ್ಳಾರ್ ಪುರೊ, ತಾಚ್ಯಾ ಬಳಾನ್ ಹಾಂವ್ ದೋನ್ ಮ್ಹಯ್ನಿ ಜಿಯೆಂವ್ಕ್ ಸಕ್ತಾಂ” ಮ್ಹಣ್ತಾ ಪ್ರಮುಕ್ ಹಾಸ್ಯಾಂಗಾರ್ ಮಾರ್ಕ್ ಟ್ವೇನ್. ಥೊಡೆ, ಹೊಗ್ಗಿಕೆಚ್ಯಾ ಬಳಾನ್ ಜಿಯೆತಾತ್. ಆನಿ ಥೊಡ್ಯಾಂಕ್ ತೆಂ ಜಿವನಾಕ್ ಗರೈಚಿಂ ಟೊನಿಕ್. ಹೊಗ್ಗಿಕೆಕ್ ಸರ್ಕಾರಿ, ಖಾಸ್ಗಿ ಒಫಿಸಾಂನಿ ಚಡ್ ಮೋಲ್. ಕಿತ್ಯಾಕ್ ಮ್ಹಳ್ಯಾರ್ ಒಫಿಸಾಚ್ಯಾ ಬೋಸಾನ್ ತಾಚ್ಯಾ ಸಕಯ್ಚ್ಯಾ ನವ್ಯರಾಂಕ್ ತಾಂಚ್ಯಾ ಕಾಮಾಚಿ ಹೊಗ್ಗಿಕೆ ಕೆಲ್ಯಾರ್, ತಾಂಕಾಂ ವಯ್ ದವರ್ನ್ ಉಲಯ್ಲಾರ್ ತೆ ಪಾಂಯಾನ್ ದಾಕಯಿಲ್ಲೆಂ ಹಾತಾಂನಿ ಕಾಡುಂಕ್ ಪಾಟಿಂ ಕರಿನಾಂತ್.

ಹೊಗ್ಗಿಕೆಕ್ ಏಕ್ ಧನಾತ್ಮಕ್ ಮೂಕ್ ಆಸಾ. ಜಿವನಾಂತ್ ಸಲ್ವಲೊಂ ಮ್ಹಣ್ ತೊಂಡ್ ಬಾವವ್ನ್ ಬಸ್‌ಲ್ಲಾಕ್ ಉಮೆದಿನ್ ಭರೊಂಕ್ ಹೊಗ್ಗಿಕೆಕ್ ಪ್ರಯೋಗ್ ಕರೈತ್. ತ್ಯಾ ವೆಕ್ತಿನ್ ಕೆಲ್ಲ್ಯಾ ಲ್ಹಾನ್ ತರೀ ಬರ್ಯಾ ಕಾಮಾಚೊ ಉಡಾಸ್ ದವವ್ನ್ ತಾಕಾ ಹೊಗ್ಗಿಕೆಲ್ಯಾರ್, ತಾಕಾ ಮುಕಾರ್ ತಸಲೆಂಚ್ ಕಾಮ್ ಕರುಂಕ್ ಪ್ರೇರಣ್ ದಿಲ್ಲಾ ಪರಿಂ ಜಾತಾ. ತಶೆಂ ಪಳಯ್ಲಾರ್ ಹರೈಕ್ ಬರೆಂ ಕಾಮ್ ಹೊಗ್ಗಿಕೆಕ್ ಅರ್ಡ್ ಜಾಲ್ಲೆಂಚ್.

ಆಮ್ಚ್ಯಾ ಘರಾಂನಿ ಭುರ್ಗಿಂ ಆಸ್ಲಾರ್, ಆಮಿ ಕಾಮ್ ಕರ್ತಾನಾ ಆಮ್ಚೆಂ ಕಾಮ್ ಪಳೆವ್ನ್ ತಿಯೀ ಕಾಮ್ ಕರುಂಕ್ ವೆತಾತ್. ಝಾಡುಂಕ್ ಸಾರ್ಲಿ ಖುಂಟೊ ಕಾಣ್ಣೆತಾನಾ ತಿಯೀ ಕಾಣ್ಣೆವ್ನ್ ಝಾಡ್ತಾತ್. ವಸ್ತುರ್ ಉಂಬ್ಲುಂಕ್ ಗೆಲ್ಯಾರ್ ತಿಯೀ, ಹಾಂವೀ ಉಂಬಳ್ತಾಂ ಮ್ಹಣ್ತಾತ್. ಕೊಳ್ಯಾಂನಿ ಉದಕ್ ಭರ್ನ್ ವ್ಹರ್ತಾನಾ ತಿಂ ಆಪುಣ್ ವ್ಹರ್ತಾಂ ಮ್ಹಣ್ ಘರಾ ಭಿತರ್ ವಚೊನ್ ಚಿಂಬು ಹಾಡ್ನ್, ಹಾಂಡೈರ್ ದವರ್ನ್ ವ್ಹರ್ತಾತ್. ಖೊಂಡೊಂಕ್ ಗೆಲ್ಯಾರ್, ತಿಯೀ ಆಮ್ಕಾಂ ಸಾಂಗಾತ್ ದಿತಾತ್ ತೆಂ ಪಳೆಲಾಂ ಜಾಂವ್ಕ್ ಪುರೊ. ತೆದಾಳಾ ಆಮಿ ತಾಂಕಾಂ ಪುರುರ್ತಾಂವ್. ಉದಕ್ ವ್ಹಾವ್ನ್ ವ್ಹರ್ತಾನಾ ಶಿಂಪ್ಲಾರ್ ತಾಂಕಾಂ ಜೋರ್ ಕರ್ತಾಂವ್ ಆನಿ ‘ಮಾಂಕ್ಡಾಕ್ ಲೊಂಕ್ಡಾಚೊ ವ್ಯಾರ್ ಕಿತ್ಯಾಕ್’ ಮ್ಹಣ್ ಮಾರುಂಕ್ ಪಾಟಿಂ ಸರಾನಾಂವ್. ಪುಣ್ ತೆಂ ಕಾಮ್ ಕರುಂಕ್ ತಾಣಿಂ ಪ್ರೇತನ್ ಕೆಲಾಂ ಮ್ಹಣ್ ಗಾಳಿ ದೀನಾಸ್ತಾನಾ ಹೊಗ್ಗಿಕೆಚಿಂ

ದೋನ್ ಉತ್ರಾಂ ದಿಲ್ಯಾರ್ ಪುರೊ. ತಾಂಚ್ಯಾ ಮುಕ್ಲಾ ಜಿವನಾಚಿಂ ಮೆಟಾಂ ಚಡೊಂಕ್ ಉಪ್ಕಾರ್ತಲೆಂ. ಪುಣ್ ತಾಂಚಿ ರಿಕಾ ಕೆಲ್ಯಾರ್ ಆಪುಣ್ ನಿಶ್ಚಯೋಜಕ್, ಮ್ಹಜೆ ವರ್ಡಿಂ ಕಿತೆಂಚ್ ಜಾಯ್ನಾ, ಕರುಂಕ್ ಗೆಲ್ಯಾರ್ ಗಾಳಿ ಆಯ್ಕಾಚೆ ಪಡ್ತಾ ಮ್ಹಣ್ ಕಿತೆಂಚ್ ಕಾಮ್ ಕರಿನಾಸ್ತಾನಾ ಬಿಜುಡ್ ಜಾವ್ನ್ ಆಸ್ತಲಿಂ.

ತಶೆಂ ಮ್ಹಣ್ ಖೊಟ್ಯಾ ಕಾಮಾಂಕ್ ಹೊಗ್ಗಿಕೆಕ್ ದಿಂವ್ಚೆಂ ಮಾರಕಾರ್. ಭುರ್ಗ್ಯಾಂಕ್ ಖಿಂಯ್ಚೆಂ ಬರೆಂ ಖಿಂಯ್ಚೆಂ ಪಾಡ್ ಮ್ಹಳೆಂ ಕಳಾನಾ. ಪುಣ್ ವ್ಹಡಿಲಾಂಕ್ ತೆಂ ಖಿಂಡಿತ್ ಕಳ್ತಾ. ಖೊಟ್ಯಾ ಕಾಮಾಕ್ ದಿಲ್ಲಿ ಹೊಗ್ಗಿಕೆಕ್ ಮುಕ್ಲಾ ಖೊಟ್ಯಾ ಜಿವನಾಚಿಂ ಮೆಟಾಂ ಜಾಂವ್ಕ್ ಪಾವ್ತಲಿಂ.

ತಶೆಂ ಮ್ಹಣ್ತಾನಾ ಮ್ಹಾಕಾ ಎಕಾ ಕಾಣಿಯೆಚೊ ಉಡಾಸ್ ಯೆತಾ. ತ್ಯಾ ಎಕಾ ‘ಆವಯ್ಕ್ ಎಕ್ಲೊಚ್ ಪೂತ್. ತಾಕಾ ಲಾಗ್ಲಾ ಕೃಶ್ಣ ಭೂತ್’ ಮ್ಹಳೆ ಪರಿಂ ಎಕ್ಲೊಚ್ ಪೂತ್ ಮ್ಹಣ್ ತಾಕಾ ಕೊಂಡಾಚ್ಯಾನ್ ವಾಗಯ್ಲೆಂ. ವಿಚಾರ್ಲೆಂ ಪುರಾ, ಕಿತ್ಲೆ ಕಶ್ಚೆ ಜಾಲ್ಯಾರೀ ತಿ ದಿತಾಲಿ. ಪೂತ್ ವ್ಹಡ್ ಜಾಲೊ. ಆವಯ್ಚ್ಯಾ ಗುಸ್ತಾರ್ ಮಜಾ ಕರುಂಕ್ ಲಾಗ್ಲೊ. ದೀಸ್ ವೆತಾಂ ವೆತಾಂ ಆವಯ್ನ್ ದಿಂವ್ಚೆ ಪಯ್ಲೆ ಉಣೆ ಜಾತಾನಾ ತೊ ಚೊರುಂಕ್ ಲಾಗ್ಲೊ ಆನಿ ಆವಯ್ಕ್ ದೀಂವ್ಕ್ ಲಾಗ್ಲೊ. ಹೆ ಪಯ್ಲೆ ಖಿಂಯ್ ಥಾವ್ನ್ ಆಯ್ಲೆ ಮ್ಹಣ್ ತಿಣೆಂ ವಿಚಾರ್ ಕೆಲೊನಾ ಬದ್ಲಾಕ್ ತಿ ತಾಚಿ ಹೊಗ್ಗಿಕೆ ಕರುಂಕ್ ಲಾಗ್ಲಿ. ಚೋರ್ ಜಾಲ್ಲೊ ತೊ ಏಕ್ ದೀಸ್ ಖುನಿಗಾರ್ ಜಾಲೊ. ಥಾ ಪಾವ್ಲಿಂ ಚೊರ್‌ಲ್ಲೊ ಏಕ್ ದೀಸ್ ಸಾಂಪಡ್ತಾ ಕಂಯ್. ತಶೆಂ ತೊ ಏಕ್ ದೀಸ್ ಖುನಿಯೆಚ್ಯಾ ಆನಿ ಚೊರಿಯೆಚ್ಯಾ ಅಪ್ಪಾದಾರ್ ಪೊಲಿಸಾಂಚ್ಯಾ ಹಾತಾಕ್ ಸಾಂಪಡ್ಲೊ. ಕೊಡ್ತಿಂತ್ ತಾಕಾ ಹಾಜರ್ ಕೆಲೊ. ತೊ ಖುನಿಗಾರ್ ಮ್ಹಣ್ ಕೊಡ್ಲಿನ್ ತಾಕಾ ಪಾಶಿಚಿ ಶಿಕಾ ದಿಲಿ. ಪಾಶಿ ದಿಂವ್ಚ್ಯಾ ಪಯ್ಲೆಂ

ತಾಚಿ ಆಕೆಚಿ ಇಚ್ಛಾ ಕಿತೆಂ ಮ್ಹಣ್ ವಿಚಾರ್ಲೆಂ. ತಾಕಾ ತೊ ಮ್ಹಣಾಲೊ “ಮ್ಹಜ್ಯಾ ಆವಯ್ಕ್ ಪಳಯ್ಚೆ. ತಿಚೆ ಕಡೆ ಮ್ಹಾಕಾ ಉಲಯ್ಚೆ”. ತಾಚ್ಯಾ ಆವಯ್ಕ್ ತಾಚ್ಯಾ ಮುಕಾರ್ ಹಾಜಿರ್ ಕೆಲೆಂ. ತವಳ್ “ಹ್ಯಾ ಆವಯ್ಸ್ ಮ್ಹಾಕಾ ಕೊಂಡಾಟ್ವಾನ್ ವಾಗಯ್ಲೆಂ. ವಿಚಾರ್ಲೆಂ ಪುರಾ ದಿಲೆಂ. ತಿಣೆಂ ದಿಂವ್ಚೆ ಪಯ್ಕೆ ಪಾವಾನಾಸ್ತಾನಾ ಹಾಂವೆಂ ಚೊರಿ ಕರುಂಕ್ ಸುರು ಕೆಲೆಂ. ಘರಾ ಹಾಡ್ಸ್ ದಿತಾನಾ, ಹೆಂ ಚೂಕ್ ಮ್ಹಣ್ ತಿದ್ದಿನಾಸ್ತಾನಾ ಬರೆಂ ಕೆಲೆಯ್ ಪುತಾ ಮ್ಹಣ್ ಮ್ಹಾಕಾ ಹೊಗೈಕ್ ದಿಲಿ. ತ್ಯಾ ಹೊಗೈಕೆ ವರ್ತಿಂ ಹಾಂವ್ ಖುನಿಗಾರ್ ಜಾಲೊಂ. ಮ್ಹಾಕಾ ಪಯ್ಲೆಂಚ್ ಬೂದ್-ಬಾಳ್ ಸಾಂಗ್ಲಿ ಜಾಲ್ಯಾರ್ ಹಾಂವ್

ಹಾಂಗಾಸರ್ ಜಾತೊನಾ ಆಸ್ಲೊಂ. ಹಾಂವ್ ಕಿತ್ಲೊ ಚುಕಿದಾರ್ಗೀ, ತೀಯೀ ತಿತ್ತಿಚ್ ಚುಕಿದಾರ್ಸ್, ತಿಕಾಯ್ ಶಿಕ್ಯಾ ದೀಜೆ” ತೊ ಮ್ಹಣಾಲೊ.

ದೆಕುನ್, ಭುರ್ಗಿಂ ಬರೆಂ ಕಾಮ್ ಕರ್ತಾನಾ ತಾಂಕಾಂ ಮೆಚ್ಣಣಚ್ಯಾ ಪ್ಲೇಸ್ಲಾಹಾಚ್ಯಾ ಉತ್ರಾಂನಿ ಪಾಟಿಂಬೊ ದಿಂವ್ಯಾಂ, ವಾಯ್ತ್ ಕಾಮ್ ಕರ್ತಾನಾ ತಾಂಚಿ ಠಿಕಾ ಕರ್ಯಾಂ. ಆನಿ ತಾಂಕಾಂ ಸಮ್ಜಣಿ ದಿಂವ್ಯಾಂ, ವಾಯ್ತ್ ವರ್ತಿಂ ಜಿವನಾಚೆರ್ ಕಿತೆಂ ಪರಿಣಾಮ್ ಘಡ್ತಾ ಹ್ಯಾ ವಿಶ್ಯಾಂತ್ ಸಮ್ಜಣಿ ದಿಂವ್ಚೆಂ ಪುಡಿಲಾಂಚೆಂ ಕಾಮ್. ಹೊಗೈಕ್ ಆನಿ ಠಿಕಾ ಭುರ್ಗ್ಯಾಂಚ್ಯಾ ಮುಕ್ಯಾ ಜಿವನಾಚಿಂ ಮೆಟಾಂ ಕಾಡುಂಕ್ ಮಹತ್ವಾಚೊ ಪಾತ್ರ್ ಘೆತಾತ್. ❖

ಮೋಗಾಚೊ ಉಡಾಸ್



ಚೆಸ್ಪಿ ಲೋಬೊ
(ಪತಿಣ್: ದಿ ಜೊನ್ ಡಾಯಸ್ ಹಾಚಿ)
ಜನನ್: 02.04.1939 ಲಗ್ನ್: 27.04.1954
ಮರಣ್: 27.08.2008

ಅಮರ್ ಉಡಾಸ್ ಆಮಿ ಕಾಡ್ತಾಂವ್
ಸಾಸ್ಣಿಕ್ ಶಾಂತಿ ಲಾಬೊಂ ಮ್ಹಣ್ ಮಾಗ್ತಾಂವ್
ಕುರ್ಚೆ ದೆಣಿಂ ಧಾಡ್ ತುಂ ಆಮ್ಚೆರ್
ತುಜ್ಯಾ ಮೋಗಾಳ್ ಕುಟ್ಮಾ ಸಾಂದ್ತಾಂಚೆರ್

ಮೋಗಾಚಿ ಶ್ರದ್ಧಾಂಜಲಿ ಭೆಟಯ್ತಾತ್:
ಲ್ಯಾನ್ಸಿ ಡಾಯಸ್ ಆನಿ ಕುಟ್ಮ್, ಪುತ್ತೂರ್/ಬೆಂಗಳೂರ್

ಮೋಗಾಚೊ ಉಡಾಸ್



ರಶ್ಮಿ ಮರಿಯಾ ಡಿಸೊಜಾ
ಜನನ್: 26.09.1984
ಮರಣ್: 14.08.2007

ಸಾಂಡುನ್ ಗೆಲೆಯ್ ತುಂ ಆಮ್ಚೆ ಸಾಂಗಾತ್
ಉಡಾಸ್ ಕಾಡ್ಚೆರ್ ಆಸಾಂವ್ ಆಮಿ ತುಜೊ ಸದಾಂಚ್
ಸಾಸಣ್ ಶಾಂತಿ ತುಕಾ ಲಾಬೊಂ ಮ್ಹಣ್ ಮಾಗ್ತಾಂವ್
ಆನಿ

ಮೋಗಾಚಿ ಶ್ರದ್ಧಾಂಜಲಿ ಭೆಟಯ್ತಾತ್:
ನೊರ್ಟೆರ್ ಡಿಸೊಜಾ (ಪಪ್ಪಾ), ವಿಲ್ಲಿನ್ ಪಾಯ್ಸ್ (ಮಮ್ಮಿ)
ರೊಶನ್ (ಭಾವ್), ನಿಶಾ (ವೊನಿ) ರಿಯೊನ್ (ಭಾಚೊ)
ಆನಿ ಕುಟ್ಮಾಚಿಂ.

ಮಾಲಕ್:
ಕೆ. ಶ್ರೀಪತಿ ರಾವ್

ಸಂಪರ್ಕ್:
8762919693,
9845669379

ವಾಜ್ಞಿ ದರಿರ್ ರುಚಿಕ್ ಚಾ-ಕಾಪಿ, ಖಾಣ್-ಜೆವಾಣ್, ಚಾಟ್, ಚೈನಿಸ್ ಐಟಮ್ಸ್, ಜ್ಯೂಸ್ ಆನಿ
ಐಸಕ್ರೀಮ್-ಗಡ್ ಬಡ್ ಮೆಳ್ಚೆಂ ಪುತ್ಕಾರಾಂತ್ಲೆಂ ನಾಂವಾಡ್ಚೆ ಹೊಟೆಲ್.

ಹೊಟೆಲ್ ಸ್ವಾಗತ್

(ಉಡುಪಿ ಬ್ರಾಹ್ಮಣಾಂಚಿಂ, ರಾಂದ್ವಾಯೆಚಿಂ ಖಾಣ್-ಜೆವಣ್ಚಿಂ ಹೊಟೆಲ್)
ಅರುಣಾ ಟಾಕೀಸಾಲಾಗಿಂ, ಪುತ್ತೂರ್

ವಿ. ಸೂ.: ಸರ್ಟ್ ಕಾರ್ಯಾಂಕ್ ಚಾ-ಕಾಫಿ, ಖಾಣ್-ಜೆವಣ್ಚಿ ವೆವಸ್ತಾ ಆಮಿ ಕರ್ತಾಂವ್. ಹಾಪ್ಪ್ಯಾಚ್ಯಾ ವಾ
ಮಯ್ಚ್ಯಾಚ್ಯಾ ಮಿಸಾಕ್ ಕಾಫಿ-ಫಳಾರ್ ಕೊಪೆಲಾಕ್ ಪಾವಿತ್ ಕರ್ಚಿ ವೆವಸ್ತಾ ಕರ್ತಲ್ಯಾಂವ್.

Happy 75th Birthday



C. L. Mascarenhas

09.01.2021

*You have indeed seen life, inside out,
And really know what it is all about!
You strived hard, with love and grace,
And cared for others, with bright-lit face!*

*Every responsibility, you've fulfilled,
Every value in us, you've instilled.
You have done everything expected of you,
Without any expectation, out of blue!*

*Your worries or dreams are seldom spoken
Yet your spirit, never once was broken.
Never did you seek praise, nor did you boast,
But quietly toiled for the ones you loved the most.*

*Also to us all, you have been a dear friend,
For care and comfort, we always know whom to depend.
For the man, with such a Heart of Gold, we pray
And wish a happy and blessed 75th birthday!*

**Wife & Children,
'Manoj Farms', Chennigar, Puttur.**

ಮೊಗಾಚೊ ಉಡಾಸ್



ನಾಸ್ಲಾಚೊ ವಿಶೆವ್ ದಿ ತಾಕಾ ಏ ಸೊಮ್ಯಾ ಆನಿ
ನಿರಂತರ್ ಪ್ರಕಾಸ್ ತಾಚೆರ್ ಫಾಂಕೊಂದಿ
ಸಮಾಧಾನಾಂತ್ ತೊ ವಿಶೆವ್ ಘೆಂವ್ಲಿ.

ಮೊಗಾಚಿ ಶ್ರದ್ಧಾಂಜಲಿ ಭೆಟಯ್ತಾತ್:

ಪ್ರೀಡಾ ಮಸ್ಕರೇನ್ಡಾಸ್ ಆನಿ ಕುಟಮ್,
'ಪ್ರಿನ್ಸಂ', ತೆಂಕಿಲ, ಪುತ್ತೂರ್.



ಸುಜಿತ್ ಮಸ್ಕರೇನ್ಡಾಸ್

ಜನನ್: 11.07.1975 ಮರಣ್: 03.09.2003

ಮೊಗಾಚೊ ಉಡಾಸ್



ಪಾವ್ಲೊ ಕ್ರಾಸ್ತಾ

ಜನನ್: 09.06.1953 ಲಗ್ನಿ: 25.05.1981 ಮರಣ್: 19.08.2019



ಸಾಸ್ಲಾಚೊ ವಿಶೆವ್ ದಿ ತಾಕಾ ಏ ಸೊಮ್ಯಾ
ಆನಿ ತುಜೊ ನಿರಂತರ್ ಪ್ರಕಾಸ್ ತಾಚೆರ್ ಫಾಂಕೊಂದಿ
ಸಮಾಧಾನಾಂತ್ ತೊ ವಿಶೆವ್ ಘೆಂವ್ಲಿ.

ಮೊಗಾಚಿ ಶ್ರದ್ಧಾಂಜಲಿ ಅರ್ಪಿತಾತ್:

**ಪತಿಣ್, ಭುಲಿಂ ಆನಿ
ಸರ್ಜೆ ಕುಟ್ಮಾದಾರಾಂ,
ಕೊಡಿಪ್ಪಾಡಿ, ಪುತ್ತೂರ್.**

ಮೊಗಾಚೊ ಉಡಾಸ್



ಬೆಲ್ಜರ್ ಗೊನ್ನಾಲ್ಜಿಸ್

ಅಲ್ಲ ಗೊನ್ನಾಲ್ಜಿಸ್

ಸಾಂ. ಆಂತೊನ್ ವಾಡೊ, ಬನ್ನೂರ್

11.09.1910

ಜನನ್:

28.03.1929

ಲಗ್ನ್: 29.05.1944

08.07.1997

ಮರಣ್:

21.06.2021



ಮಾಗ್ಲ್ಯಾಂತ್ ತುಮ್ಚೊ ಉಡಾಸ್ ಆಮಿ ಕಾಡ್ತಾಂವ್
ಕಾಳ್ಜಾಂತ್ ತುಮಿ ಆಸಾತ್ ತಶೆಂ ಆಮಿ ಭೊಗ್ತಾಂವ್
ಆಮ್ಚಿ ಜಣಿ ಸರಾಸರ್ ಉಡಾಸ್ ತುಮ್ಚೊ ದವರ್ತಾಂವ್
ಸಾಸಾಣ್ ವಿಶೆವ್ ಆತ್ಮ್ಯಾಕ್ ತುಮ್ಚ್ಯಾ ಮಾಗ್ತಾಂವ್

ಮೊಗಾಚಿ ಶ್ರದ್ಧಾಂಜಲಿ ಭೆಟಿಯಾತ್:

ಪೂತ್, ಸುನೊ, ಧುವ್, ಜಾಂವಂಯ್,

ನಾತ್ರಾಂ ಆನಿ ಪೊಣ್ಣುರಾಂ

'ಗೊನ್ನಾಲ್ಜಿಸ್ ಕಂಪೌಂಡ್', ಬನ್ನೂರ್.

ಮೊದಲಾಚೂ ಉಡಾಸರ್



ಆಲ್ವರ್ಡ್ ಮಿನೆಜಿಸ್

ಕಷ್ಟಿ, ಸಾದಿ, ದೆವಾಸ್ಪಣಾಚಿ ಆನಿ ತ್ಯಾಗಾಚಿ ಜಿಣೆ ತುಜಿ
ರಾವ್ ಆಂಜಾಂ ಸಂಗಿಂ ದೇವ್ ಬಾಪಾಚಿ ಗಾವುನ್ ಸ್ತುತಿ
ಮಾಗ್ತಾಂವ್ ಸಾಸ್ಣಾಚೊ ವಿಶೆವ್ ಸದಾಂ ಮಾಗ್ಣ್ಯಾ ವೆಳಾರ್
ಆಶೆತಾಂವ್ ಮೆಳ್ಜಾಚ್ ಏಕ್ ದೀಸ್ ಆಮಿ ಸರ್ವ್ ಸರ್ಗಾರ್.

ಮೊಗಾಚಿ ಶ್ರದ್ಧಾಂಜಲಿ ಭೆಟಿಯಾತ್:

ಹಾಫ್ಲಿನ್ ಡಾಯಸ್, ಬಪ್ಪಳಗ್,
ಆಲ್ವನ್ ಲಾಸಿ ಡಾಯಸ್ ಆನಿ ಕುಟಮ್, ಮಂಗ್ಳೂರ್,
ರೋಲೆಶನ್ ಬಬಿತಾ ಡಾಯಸ್ ಆನಿ ಕುಟಮ್, ಬಪ್ಪಳಗ್,
ಅಶಾ, ಅಯೊನಾ, ಲಿಯೊನ್ ಆನಿ ಲಿಶೊನಾ.

ಅದ್ವೈತ ಉಲ್ಲಾಸ

26.04.2021



ಸಂತೋಷ್‌ರಿತ್ ಲಗ್ನಾ ಜಿವಿತ್ ಆಶೆವ್ಯಾ,
ರಾಸ್ ರಾಸ್ ಉಲ್ಲಾಸ್ ಪಾಟಿವ್ಯಾ ಬರೆಂ ಮಾಗ್ತಾವ್.

ಹೆಂ ಮಿಲನ್ ದೋನ್ ಕಾಳ್ಜಾಂಚಿಂ
ಹೆಂ ಮಿಲನ್ ದೋನ್ ಕುಟ್ಮಾಂಚಿಂ
ಉಲೊಂ ಸದಾಂ, ಬಾಳ್ವೊಂ ಸದಾಂ
ಬೆಸಾಂವ್ ಪಡೊಂ ದೆವಾಚಿಂ
ಲಗ್ನಾ ದೆಲ್ಯಾಂತ್ ಪರ್ಯ್ ತುಮ್ಚೆಂ
ಸದಾಂ ಶಾಬಿತ್ ಉರಂದಿ
ಸೆಮ್ಜೊಂಚಿಂ ಕುಪಾಂ
ಮೊಗಾ ತುಪ್ಯಾನ್ ಭರುಂದಿತ್.

ತರೆಜಾ ಗೊನ್ವಾಲ್ಕರ್
(ಆವಯ್),
ಸಿಂಧ್ರೆಲ್ಲಾ ಜ್ಯೋತಿ ಆನಿ ಜೇಮ್ಸ್ ರೊಡ್ರಿಗಸ್
(ಭಯ್-ಭಾವೂಜ),
ಜೆನಿಶಿಯಾ ಆನಿ ಜೆಶಲ್
(ಭಾಜಿಯಾ).

ಜೆಸಿಂತಾ ಆನಿ ವಿಕರ್ ಡೆನಾ
(ಆವಯ್-ಬಾಪಯ್),
ದಿಹರ್ಕ್ ಆನಿ ದಿಶಾನ್
(ಭಾವ್).

FOND REMEMBRANCE



Lancy Prakash Pinto

Died: 07.05.2021



Peter Mascarenhas

Died: 18.05.2021



Valerian Sequeira

Died: 27.05.2021



Lilly Gonsalves

Died: 21.06.2021



Udaya Shetty

Died: 23.05.2021



A Loving Tribute from,

**John Cutinha, Souza Metals, Puttur,
Joel Cutinha & Fly., Bolwar,
Jeevan Cutinha & Fly., Panglai,
Josly Cutinha & Fly., Bolwar.**